


# ಆಮ್ಚೆ ಮಾಂತಿ ಫೆಸ್ಟ್

ಮೊಗಾಚಾಂನೊ,

“ಆಮ್ಚೆ ಮಾಂತಿ ಫೆಸ್ಟ್” ಮ್ಹಳ್ಳ್ಯಾ ಹ್ಯಾ ಸಂದೇಶಾಖಾಲ್ ಹೊ ಮಾಂತಿ ಫೆಸ್ಟಾಚೊ ವಿಶೇಷ್ ಆಂಕೊ ಆಮಿಂ ಭಾಯ್ರ್ ಹಾಡ್ತಾಂವ್. ‘ಆಮ್ಚೆ ಮಾಂತಿ ಫೆಸ್ಟ್’ ಹಾಂತು ಕಿತೆಂ ವಿಶೇಷತಾ ಆಟಾಪುನ್ ಆಸಾ? ಹ್ಯಾ ಫೆಸ್ಟಾಕ್ ಕಿತ್ಯಾಕ್ ಮ್ಹಣೊಂಕ್ ನಜೊ ಮ್ಹಜೆ ಮಾಂತಿ ಫೆಸ್ಟ್. “ಆಮ್ಚೆ ಮಾಂತಿ ಫೆಸ್ಟ್”. ಹಾಚೆ ಪಾಟ್ಲಾನ್ ಏಕ್ ವಿಶೇಷ್ ಆರ್ಥ್ ಆಸಾ. ಕಿತ್ಯಾಕ್ ಹೆಂ ಕುಟ್ಮಾಚೆಂ ಫೆಸ್ಟ್. ಎಕ್ಲಾಚೆ, ದೊಗಾಚೆಂ ವಾ ತೆಗಾಚೆಂ ನೈಂ ಬಗಾರ್ ಆಮ್ಚ್ಯಾ ಆಮ್ಚ್ಯಾ ಕುಟ್ಮಾಚೆಂ, ತಶೆಂಚ್ ಫಿರ್ಗಜ್ ಕುಟ್ಮಾಚೆಂ ಫೆಸ್ಟ್. ಹ್ಯಾ ಆಮ್ಚ್ಯಾ ಕುಟ್ಮಾಚೆ ಆವಯ್ ಮರಿ ಮಾಂಯ್ ಆನಿ ಹ್ಯಾ ಆಮ್ಚ್ಯಾ ಮೊಗಾಳ್ ಮರಿಯೆ ಮಾಯೆಚ್ಯಾ ಜಲ್ಮಾಚೆಂ ಫೆಸ್ಟ್ ಆಮ್ಕಾಂ ಸರ್ವ್ ತಿಚ್ಯಾ ಭುರ್ಗ್ಯಾಂಕ್ ವ್ಹಡಾ ಮೊಗಾಚೆಂ. ಆಯ್ಚ್ಯಾ ಹ್ಯಾ ಫೆಸ್ಟಾ ವಿಶಿಂ ಕ್ರೇತಾಚೊ ಸಾಂತ್ ಆಂದು ಆಶೆಂ ಮ್ಹಣ್ತಾ ‘ಆಜ್ ಸಗ್ಳಿ ಸೃಷ್ಟಿ ಸಾಂಗಾತಾ ಮೆಳೊನ್ ಗಾಂವ್ಚಿ, ನಾಚುಂದಿ ಆನಿ ಹ್ಯಾ ದಿಸಾಚಿ ಹೊಗ್ಳಿಕ್ ಉಚಾರುಂದಿ. ಆಜ್ ಸರ್ಗಾರ್ ಆನಿ ಸಂಸಾರಾರ್ ದಬಾಚೊ ಚಲುಂದಿ. ಹ್ಯಾ ಸಂಸಾರಿ ಆಸ್ಚೆಂ ಆನಿ ಆಕಾಸಾರ್ ಆಸ್ಚೆಂ ಸಗ್ಳೆಂ ಸಂತೊಸ್ ಪಾವುಂದಿ. ಕಿತ್ಯಾಕ್ ಮ್ಹಳ್ಳಾರ್ ಸಂಸಾರಾಚ್ಯಾ ಸೊಡ್ವಣ್ಣಾರಾಕ್ ಆಜ್ ಏಕ್ ಪವಿತ್ರ್ ಥಳ್ ತಯಾರ್ ಜಾಲಾಂ. ಏಕ್ ರಚ್ನಾ ರಚ್ನಾರಾ ಖಾತಿರ್ ತಯಾರ್ ಜಾವ್ನ್ ಆಯ್ಲ್ಯಾ. ಹ್ಯಾ ಮಹಾನ್ ಬಾಳಾಚ್ಯಾ ಫೆಸ್ಟಾಕ್ ಆಗಸ್ತ್ ಮಹಿನೊ ಆಖೇರ್ ಜಾಲೊ ಮ್ಹಣ್ತಾನಾ ತಯಾರಾಯ್ ಸುರು ಜಾತಾ. ಹೆಣೆಂ ಭುರ್ಗಿಂ ವೆತಾತ್ ಥೈಂ ಹಾಂಗಾ ಫುಲಾಂ ಸೊದುನ್, ಜಾತಾ ತಯಾರಾಯ್ ನೊವೆನಾಚ್ಯಾ ಮಿಸಾಕ್, ತಶೆಂಚ್ ನೊವೆನಾಕ್ ಆನಿ ಫುಲಾಂನಿ ಮರೈಕ್ ಹೊಗ್ಳುಂಕ್; ಬಾಳೊಕ್ ಮರಿಯೆಚಿ ಇಮಾಜ್, ಮರಿಯೆಚೊ ಗ್ರೊಟ್ಲೊ ಇತ್ಯಾದಿ ಮ್ಹಣೊನ್ ಖೈಂಸರ್ ಮರಿಯೆ ಮಾಯೆಕ್ ಆಮ್ಕಾಂ ಸೊಭಂವ್ಕ್ ಜಾತಾ ಥೈಂಸರ್ ತಿಕಾ ಆಮಿ ಸೊಭಯ್ತಾಂವ್. ತೆಣೆಂ ಕೊಬು, ಬ್ಯಾಂಡ್, ಗರ್ನಾಳೊ, ಪುರ್ಶಾಂವ್ ಆನಿ ಫೆಸ್ಟಾ ದಿಸಾ ದಬಾಚಿಕ್ ಸಂಭ್ರಮಿಕ್ ಮೀಸ್.



ಹ್ಯಾ ಫೆಸ್ಟಾ ಬರಾಬರ್ ಆಸಾ ಆನೈಕ್ ದಬಾಚೊ. ದೆವಾನ್ ಆಮ್ಚ್ಯಾ ಕೃಷಿಚೆರ್ ಆನಿ ಬೆಳ್ಳಾಚೆರ್ ಆಶೀರ್ವಾದ್ ಫಾಲ್ಲ್ಯಾ ಪಾಸೊತ್ ಆರ್ಗಾಂ ದಿಂವ್ಚೊ ದೆವಾನ್ ದಿಲ್ಲ್ಯಾಂತ್ಲೊ ಏಕ್ ವಾಂಟೊ ಮ್ಹಣ್ಚೆಂ ನವೆಂ ಬೆಳ್ಳಾಚ್ಯೊ ಕಣ್ಯೊ ಹಾಡುನ್ ಆಶೀರ್ವಾದಿತ್ ಕರುನ್ ಫಿರ್ಗಜ್ ಕುಟ್ಮಾಚ್ಯಾ ಸಾಂದ್ಯಾಂಕ್ ವಾಂಟುನ್ ಉಪ್ರಾಂತ್ ಕುಟ್ಮಾಚ್ಯಾ ಸ್ಪಿರಿತಾನ್ ನವೆಂ ಸಂವ್ಣೆಂ. ಕಿತ್ಯಾ ಆಪೂರ್ವಾಯೆಚಿ ರಿವಾಜ್ ಹಿ!

ಮೊಗಾಚಾಂನೊ, ಫಕತ್ ಸಂಭ್ರಮ್, ದಬಾಚೊ, ಜೆವಾಣ್, ನವೆಂ ಸೆವ್ನ್ ಆಮ್ಚೆಂ ಫೆಸ್ಟ್ ಆಖೇರ್ ಜಾಂವ್ಕ್ ನಜೊ. ಮರಿ ಮಾಯ್ ಆಪ್ಲ್ಯಾ ಬಾಳ್ಪಣಾರ್ ತಿಚ್ಯಾ ಅವಯ್ ಬಾಪಯ್ಕ್ ಖಾಲ್ ಜಾಲ್ಲ್ಯಾ ಪರಿ ಭುರ್ಗ್ಯಾಂನಿ ವ್ಹಡಿಲಾಂಕ್ ಖಾಲ್ ಜಾಂವ್ಕ್ ಹ್ಯಾ ಫೆಸ್ಟಾ ಥಾವ್ನ್ ಪ್ರೇರಣ್ ಜೊಡುಂಕ್ ಜಾಯ್. ತಿಣೆಂ ದೆವಾಚ್ಯಾ ಖುಶೆಕ್ ಖಾಲ್ತೆಮಾನ್ ಫಾಲುನ್ ಜುಜೆಕ್ ಆಪ್ಲೊ ಪತಿ ಮ್ಹಣ್ ಸ್ವೀಕಾರ್ ಕರುನ್, ಪವಿತ್ರ್ ಆತ್ಮಾಚ್ಯಾ ಕುರ್ಪನ್ ಜೆಜುಕ್ ಆಪ್ಲ್ಯಾ ಕುಶಿಂತ್ ಫೆವ್ನ್ ಕುಟಾಂವ್ ಸಾಂಬಾಳ್ಲ್ಲಿ ರೀತ್ ಕಾಜಾರಿ ಜೊಡ್ಯಾಂಕ್ ಮರಿಮಾಂಯ್ ಜಾಂವ್ಕ್ ಜಾಯ್ ಆದರ್ಸ್. ಏಕ್ ಬರೆಂ ಕುಟ್ಮಾ ಜಿವಿತ್ ಜಿಯೆಂವ್ಕ್, ಏಕ್ ಆವಯ್ ಜಾವ್ನ್ ಕುಟಾಂವ್ ಸಾಂಗಾತಾ ದವರುಂಕ್ ತಿಣೆಂ ಕಾಡ್ಲ್ಲಿ ವಾಂವ್ಕ್, ಮ್ಹಿನತ್ ಆನಿ ವಾಂಟ್ಲೊ ಮೋಗ್ ಹ್ಯಾ ಫೆಸ್ಟಾ ಸಂಧರ್ಭಿಂ ಆಮಿ ಉಗ್ಡಾಸಾಂತ್ ಹಾಡುಂಕ್ ಜಾಯ್. ಏಕಾ ಉತ್ತಾನ್ ಮರಿಯೆಚ್ಯಾ ಹ್ಯಾ ಜಲ್ಮಾಚೊ ಸಂಭ್ರಮ್ ಚಲಯ್ತಾನಾ ಆಮಿ ಆಮ್ಚ್ಯಾ ಕುಟ್ಮಾ ಖಾತಿರ್, ಆಮ್ಚ್ಯಾ ಅವಯಾಂ ಖಾತಿರ್, ಸರ್ವ್ ಚೆಡ್ವಾಂ ಭುರ್ಗ್ಯಾಂ ಖಾತಿರ್ ಆನಿ ಆಮ್ಚ್ಯಾ ರೈತಾಂ ಖಾತಿರ್ ಮಾಗ್ಯಾಂ.

ಆಗಸ್ತ್ ಮಹಿನಾಂತ್ ಧಾರ್ಮಿಕಾಂಚೊ ದೀಸ್ ಆಚರಣ್, ದೇವ್‌ಸ್ತುತೆ ವಿಶಿಂ ಶಿಕೊವ್ಣ್ ಆನಿ ಶಿಬಿರ್, ಲ್ಹಾನ್ ಕ್ರಿಸ್ತಾಂವ್

ಸಮುದಾಯಾಂವಿಶಿಂ ಶಿಕೊವ್ಣ್ ವೈ.ಸಿ.ಎಸ್. ಭುಗ್ಯಾಂನಿ ಇಷ್ಟಾಗತೆಚೊ ದೀಸ್ ಆಚರಣ್, ಮರಿಯೆಚ್ಯಾ ಸ್ವರ್ಗಾವರಣಾಚೆಂ ಫೆಸ್ಟ್ ಆನಿ ಕೊಂಕ್ಣಿ ದೀಸ್ ಆಚರಣ್; ಹಿಂ ಸರ್ವ್ ಕಾರ್ಯಕ್ರಮಾಂ ಭೋವ್ ಅಪೂರ್ಣಾಯೆನ್ ಆಚರಣ್ ಕರುನ್ ಆಮ್ಚೊ ಸಂತೊಸ್ ಎಕಾಮೆಕಾ ವಾಂಟ್ಲಾಂ.

ಹ್ಯಾ ಫುಡ್ಲ್ಯಾ ಸಪ್ತೆಂಬರ್ ಮಹಿನ್ಯಾಂತ್ ಸಬಾರ್ ಕಾರ್ಯಕ್ರಮಾಂ ಆಮಿ ಮಾಂಡುನ್ ಹಾಡ್ಲ್ಯಾಂತ್. ಯುವಜಣಾಂಚೊ ಸಮಾವೇಶ್ ಆನಿ ಐ.ಸಿ.ವೈ.ಯಮ್. (ಭಾರತೀಯ್ ಕಥೊಲಿಕ್ ಯುವ ಸಂಚಾಲನ್) ಸಂಘಟನಾಕ್ ಚಾಲನ್, ಮಾಲ್ಗಾಡ್ಯಾಂಚೊ ದೀಸ್ ಆಚರಣ್ ಆನಿ ತಾಂಚೊ ಸಂಘ್ ಉಗ್ತಾವಣ್, ಸ್ತ್ರೀಯಾಂಕ್ ಯೋಗಾ ಶಿಬಿರ್. ಹ್ಯಾ ಕಾರ್ಯಕ್ರಮಾಂನಿ ಆಮಿ ಸರ್ವ್ ಫಿರ್ಗಜ್‌ಗಾರಾಂ ಸಕ್ರೀಯ್ ಥರಾನ್ ಭಾಗ್ ಘೆಂವ್ಕ್ ಪ್ರಯತ್ನ ಕರ್ಯಾಂ.

ಸಪ್ತೆಂಬರ್ 1 ತಾರಿಕ್ ರಚ್ಚೆಚ್ಯೆ ಜತ್ನೇಚೊ ದೀಸ್ ಜಾವ್ನ್ ಆಚರುಂಕ್ ಆನಿ ತೊ ದೀಸ್ ಮಾಗ್ಣ್ಯಾಂತ್ ಖರ್ಚುಂಕ್ ವಾತಿಕಾನಾನ್ ಪರ್ಗಟ್ಣಿ ದಿಲ್ಯಾ ಆಸ್ತಾಂ ಆಮ್ಚೆಂ ಭಂವ್ತಿಚೆಂ ಪರಿಸರ್ ರಾಕೊನ್ ವ್ಹರುಂಕ್ ಆಮ್ಚೆ ಹರೈಕ್ಲ್ಯಾಚೆಂ ಸಾಧನ್ ಜಾಂವ್ಪಿ. ಮೊಗಾಚಾನೊ, ಆಮ್ಚ್ಯಾ ಫಿರ್ಗಜ್ ಕುಟ್ಮಾನ್ 'ಮೊವಾಳಾಯೆಚೆಂ ವರಸ್' ಮ್ಹಣ್ ಧ್ಯೇಯ್ ಘೆವ್ನ್ ಹ್ಯಾ ವರ್ಸಾ 'ಆಮ್ಚೆಂ ಮೊಂತಿ ಫೆಸ್ಟ್ ಆಚರಣ್ ಕರ್ತಾನಾ, ಮರಿಯೆ ಮಾಯೆಚೆಂ ಶೆಗುಣ್ ಆಮ್ಚ್ಯಾ ಕುಟ್ಮಾಂನಿ ಫುಲೊಂದಿತ್ ಆನಿ ಆಮ್ಚಿ ಕುಟ್ಮಾಂ ತಿಚ್ಯಾ ವಿಂಚ್ಣಾರ್ ಬೆಸಾಂವಾನಿಂ ಆಶೀರ್ವಾದಿತ್ ಜಾಂವ್ಪಿ ಮ್ಹಣ್ ಮಾಗ್ತಾಂ.

ತುಮ್ಕಾಂ ಸಮೇಸ್ತಾಂಕ್ ಗಾಂವಾಂತ್ ಆನಿ ಪರ್ಗವಾಂತ್ ಆಸ್ಲೆಲ್ಲ್ಯಾ ಫಿರ್ಗಜ್ ಕುಟ್ಮಾಚ್ಯಾ ಸಾಂದ್ಯಾಂಕ್ ಸಂತೊಸ್ಪರಿತ್ ಮರೈಚ್ಯಾ ಜಲ್ಮಾಚೆಂ ಫೆಸ್ಟ್ ಮಾಗ್ತಾಂ.

ತುಮ್ಚೊ ಮೊಗಾಳ್ ವಿಗಾರ್  
ಬಾಪ್ ಚೇಮ್ನ್ ಡಿ'ಸೋಜಾ

ಜಿಣೆಯೆಕ್ ಪ್ರೇರಣ್ ದಿಂವ್ಚಿಂ

ಪೆಲಕ್ - ವಾಲೆನ್ನಿಯಾ

## ಮಹಾನ್ ವ್ಯಕ್ತಿಂಚಿಂ ಉತ್ರಾಂ - 22

- ಖರೊ ಮೋಗ್ ಶರ್ತಾಂ ಘಾಲಿನಾ, ಹಿಸೊಬ್ ಧರಿನಾ, ಫಿರ್ಯಾದ್ ದೀನಾ. ಫಕತ್ ಮೋಗ್ ಮಾತ್ ಕರ್ತಾ.  
- ಸಾಂ. ಜುವಾಂವ್ ಪಾವ್ಲ್ ದುಸ್ಸೊ
- ಮರಿ ಆಪ್ಲ್ಯಾ ಗರ್ಭಾಂತ್ ಜೆಜುಕ್ ಧರುನ್ ಆಸ್ಲೆಲ್ಯಾ ವೆಳಾರ್ ತಿ ಆಂಕ್ವಾರ್, ತಾಕಾ ಜಲ್ಮ್ ದಿತಾನಾ ತಿ ಆಂಕ್ವಾರ್, ತಾಕಾ ಪಾನೊ ದಿತಾನಾ ತಿ ಆಂಕ್ವಾರ್, ತಿ ಸರ್ವಯ್ ವೆಳಿಂ ಆಂಕ್ವಾರ್ ಜಾವ್ನ್ ಉರ್ಲಿ.  
- ಸಾಂ. ಆಗುಸ್ತೀನ್
- ಖಿಂಯ್ಚ್ಯಾಯ್ ಅತ್ತಿಕ್ ವಾವ್ರಾಕ್ ಉರ್ಬಾ ಅಧಿಕ್ ಗರ್ಜ್  
- ಸಾಂ. ಆಲ್ಫೊನ್ಸ್ ಮರಿ ಲಿಗೋರ್
- ಮರಿಯೆ ವಿಶ್ಯಾಂತ್ ಸಾಂಗುನ್ ಆಖೇರ್ ಜಾಲೆಂ ಮ್ಹಣ್ ನಾ.  
- ಸಾಂ. ಬರ್ನಾಡ್
- ಆಮ್ಕಾಂ ಹರೈಕ್ಲ್ಯಾಕ್ ಏಕ್‌ಚ್ ಲೆಕಾಚಿಂ ತಾಲೆಂತಾಂ ಲಾಭುಂಕ್ ನಾಂತ್. ಪೂಣ್ ಆಮ್ಚಿಂ ತಾಲೆಂತಾಂ ವೃದ್ಧಿ ಕರುಂಕ್ ಏಕ್‌ಚ್ ಲೆಕಾಚೊ ಆವ್ಕಾಸ್ ಆಮ್ಕಾಂ ಲಾಭ್ಲಾ.  
- ಭಾರತಾಚೊ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್
- ಜರ್ ತುಂ ಸುರ್ಯಾ ಪರಿಂ ಪರ್ಜಳುಂಕ್ ಆಶೆತಾಯ್, ತರ್ ತಾಚ್ಯಾಕ್‌ಯೀ ಪಯ್ಲೆಂ ತುವೆಂ ತಾಚ್ಯಾ ಪರಿಂಚ್ ರುಳುಂಕ್ ಜಾಯ್.  
- ಎಡೊಲ್ಫ್ ಹಿಟ್ಲರ್
- ಜೆಜುನ್ ಖುರ್ಸಾರ್ ನಿರಾಶಾ ಭೊಗುಂಕ್ ನಾ; ಬಗಾರ್, 'ಆಪುಣ್ ಬಾಪಾಚಿ ಖುಶಿ ಮನ್ಶಾಕುಳಾಚಿ ನಾಂವಿಂ ಸಂಪೂರ್ಣ್ ಜ್ಯಾರಿ ಕರ್ತಾಂ' ಮ್ಹಳ್ಳಿ ತೃಪ್ತಿ ಆನಿ ಶಾಂತಿ ತಾಚ್ಯಾ ಅತ್ಮ್ಯಾಂತ್ ರಾಜ್ ಕರ್ತಾಲಿ.  
- ಸಾಂ. ಫ್ರಾನ್ಸಿಸ್ ಸಾಲೆಸ್
- ಭಲಾಯ್ಕಿ ಏಕ್ ವರ್ತೆಂ ದೆಣೆಂ, ಸಮಾಧಾನ್ ಏಕ್ ವರ್ತೆಂ ದಿವೆಂ, ಆನಿ ವಿಶ್ವಾಸ್ಪಣ್ ಜಾವ್ನಾಸಾ ವರ್ತೊ ಸಂಬಂಧ್.  
- ಗೌತಮ ಬುದ್ಧ
- ಆಮಿ ಭಾಗೆವಂತ್ ಜಾಂವ್ಕ್‌ಚ್ ಜಾಯ್. ಕಿತ್ಯಾಕ್ ಆಮಿ ತೆಂ ಭಾಗೆವಂತ್ಪಣ್ ಭೊಗ್ಚ್ಯಾ ಖಾತಿರ್ ಮಾತ್ ನ್ಹಯ್, ಬಗಾರ್ ಕ್ರಿಸ್ತಾನ್ ಸಂಪೂರ್ಣ್ ಥರಾನ್ ಆಮ್ಚೆ ಥಂಯ್ ಜೆಯೆಂವ್ಚ್ಯಾ ಖಾತಿರ್. - ಭಾಗೆವಂತ್ ಮದರ್ ತೆರೆಸಾ



(ವಾಲೆನ್ಸಿಯಾ ಫಿರಗ್ ಚರ್ಚ್ ಪತ್ರ್)

ಸಪ್ಟೆಂಬರ್ 2015

**ಸಂಪಾದಕೀಯ ಮಂಡಳಿ**

ವಿಗಾರ್

ಮಾ| ಬಾ| ಜೀಮ್ಸ್ ಡಿ'ಸೋಜ

ಸಹಾಯಕ್ ವಿಗಾರ್

ಮಾ| ಬಾ| ಕ್ಲಿಫರ್ಡ್ ಪಿಂಟೊ

ಸಂಪಾದಕ

ಶ್ರೀ ಡೊಲ್ಫ ಸಲ್ವಾಡ್

ಸಂಚಾಲಕ

ಶ್ರೀ ಅರುಣ್‌ರಾಜ್ ರೊಡ್ರಿಗಸ್

**ಸಂಪಾದಕೀಯ ಮಂಡಳಿಚೆ**

ಸಾಂದೆ

ಸಿ| ಜಿನೆವಿವ್

ಶ್ರೀ ಲೆಸ್ಲಿ ಪಿಂಟೊ

ಶ್ರೀ ಲುವಿ ಪಿಂಟೊ

ಶ್ರೀ ವಿನಯ್ ಲೋಬೊ

ಶ್ರೀ ಫೆಲಿಕ್ಸ್ ತೊರಾಸ್

ಶ್ರೀ ರೈಮಂಡ್ ಡಿಕುನ್ಹಾ

ಶ್ರೀ ಸಿರಿಲ್ ಸಿಕ್ಲೆರಾ

ಶ್ರೀ ಮರ್ವಿನ್ ಡಿಸೋಜಾ

ಶ್ರೀಮತಿ ರೋಜ್‌ವೀರಾ ರೊಡ್ರಿಗಸ್

ಡಾ| ಚೆಸಿಂತಾ ಡಿಸೋಜಾ

ವಿಳಾಸ:

'ಎಕ್ವಿಟ್' ಇಗರ್ಜೆ ದಪ್ಪರ್,

ವಾಲೆನ್ಸಿಯಾ ಫಿರಗ್ ಚರ್ಚ್,

ಮಂಗುರ್ - 2.

☎ : 0824 - 2436913

E-mail:

valenciachurch@gmail.com,

churchvalencia@gmail.com

Website:

www.valenciachurch.org

ಸಂಪಾದಕೀಯ:

# ಕಾರಿಯಾ ಸುಖಾ ನಾ...!!



ಆದ್ಲ್ಯಾ ವರನ್ ದಶೆಂಬರಾಂತ್ ಕೊಣಾಲಾಗಿಂ ವಿಚಾರ್ಲ್ಯಾಯೀ "ಹ್ಯಾ ವರನ್ ಸುಖಾ ಮೆಳೊಂಕ್ ಚೆ ನಾ. ಯೆಂವ್ಚ್ಯಾ ವರನ್ ಪುಣಿ ಮೆಳ್ಳಾರ್ ಪುರೊ" ಮ್ಹಣ್ ಮ್ಹಾಕಾ ಜಾಪ್ ಮೆಳ್ಳಲ್ಲಿ. ತ್ಯಾಚೆ ಮನ್ಯಾಲಾಗಿಂ ಹ್ಯಾ ಮಹಿನ್ಯಾಂತ್ ಪರುನ್ ವಿಚಾರ್ಲೆಂ, ಮಹಿನ್ 7 ಪಾಶಾರ್ ಜಾಲೆ ತರೀ ಜಾಪ್ ಬೆಜಾರಾಯೆಚಿ 'ಕಾಂಯ್ ಸುಖಾ ನಾ!'

ಹಾಂವೆಂ ವಿಚಾರ್ಲೆಂ ಥೊಡ್ಯಾಂಲಾಗಿಂ ತರೀ ಚಡ್ತಾವ್ ಜಣಾಂಚಿಂ ತೊಂಡಾಂ ದೆಕ್ತಾನಾ, ಉತ್ರಾಂ ಆಯ್ಕಾತಾನಾ ನಿರಾಶಾ ಉಟೊನ್ ದಿಸ್ತಾ! ಸುಖಾ ನಾ ಮ್ಹಣ್ ಕಳ್ತಾ!

ಸುಖಾ ಆಪ್ಣಾಂವ್ಚ್ಯಾಖಾತಿರ್ ಎಕ್ಲ್ಯಾನ್ ಘರ್ ಬದ್ಲಿಲೆಂ, ಕಾಮ್ ಬದ್ಲಿಲೆಂ, ಸಂಬಂಧ್ ಬದ್ಲಿಲೊ. ಕಿಶೆಂ ಪೂರಾ ಸಾಧ್ಯ್ ಆಸಾ ತೆಂ ಪೂರಾ ಕೆಲೆಂ. ಪೂಣ್ ತಾಕಾ ಸುಖಾ ಮೆಳೊಂಕ್ತ್ ನಾ! ಕಾರಣ್ - ತಾಣೆ ತಾಕಾ ಬದ್ಲುಂಕ್ತ್ ನಾ. ತಾಚೊ ದುಬಾವಿ ಮನೋಭಾವ್, ರಾಗಿಷ್ಟ್ ಸ್ವಭಾವ್, ಹಂಕಾರಿ ಜಿನೊಸ್ ಬದ್ಲುಂಕ್ ತೊ ಸಕೊಂಕ್ ನಾ!

ಕೃಷೆಚೆಂ ಕಾಮ್ ಕಷ್ಟಾಂಚೆಂ ತರೀ ತೆಂ ಸ್ವಂತ್ ಖುಶೆನ್ ಆಪ್ಣಾಯಿಲ್ಲ್ಯಾಂಕ್ ಆದ್ಲ್ಯಾ ವರನ್ ಆಶೆಲ್ಲೆಂ ಸುಖಾ ಆನಿ ಚಿಂತ್ಲೆ ಪಯ್ಲೆ ಲಾಭೊಂಕ್ ನಾಂತ್. ತರೀ ಹ್ಯಾ ವರನ್ ಪುಣಿ ಸುಖಾ ಮೆಳಾತ್ ಮ್ಹಣ್ ತೆ ಆಶೆಲ್ಲೆ. ಪೂಣ್ ಯೆದೊಳ್ ತಾಂಕಾಂ ಜಾಯ್ ಪುರೊ ಪಾವ್ ನಾಸ್ತಾನಾ ನಿರಾಶೆನ್ ಭರ್ಲ್ಯಾತ್. ಜಾಯ್ತೆ ರಯ್ತೆ ಜೀವ್ಪಾತ್ ಕರ್ನ್ಯಾತ್ ಆಸಾತ್.

ಬಿಸಿನೆಸ್ ಚಲಂವ್ಚೆ, ಶೈರಾಂತ್ ಜಿಯೆಂವ್ಚೆ, ರಾವೆರಾ ಸಾರ್ಕ್ಯಾ ಘರಾಂತ್ ವಸ್ತಿ ಕರುನ್, 2 ಕಾರಾಂ, 3 ಸ್ಕೂಟರಾಂ ಆಸ್ಚ್ಯಾಂನಿ ಯೆದೊಳ್ 'ಕಾಂಯ್ ಸುಖಾ ನಾ' ಮ್ಹಣ್ತಾನಾ ಆಜಾಪ್ ಜಾತಾ!

ಆಜ್ ಕಷ್ಟ್ ಮ್ಹಣ್ ಭೊಗ್ಲಾರೀ ಘಾಲ್ಯಾಂ ಸುಖಾ ಖಂಡಿತ್ ಮೆಳ್ತೆಂಚ್ ಮ್ಹಳ್ಳೊ ಭರ್ವಸೊ ಮನ್ಯಾಚ್ಯಾ ಜಿಣ್ಯೆಕ್ ಪಾಟಿಂಯೊ ದಿತಾ. ರಾತಿಂ ಕಾಳೊಕ್ ಕಿತ್ಲೊ ಆಸ್ಚ್ಯಾರಾಯೀ ಫಾಲೆಂ ಜಾತಾಚ್. ಉಜ್ವಾಡ್ ಯೆತಾಚ್. ಹೆಂ ಸರ್ವ್ ಜಾಣಾಂತ್. ಧಗಿನ್ ವಳ್ಳೆಲ್ಲಾಂಕ್ ಥಂಡಾಯ್ ದೀಂವ್ಕ್, ತಾಪ್‌ಲ್ಲ್ಯಾ ಧರ್ನಿಕ್ ಥಂಡ್ ಕರುಂಕ್ ಪಾವ್ಲಿಲೆ ದೀಸ್ ಯೆತಾಚ್. ಖೊಲೆ ರುಡೊನ್ ಬೋರ್ ಜಾಲ್ಲೊ ರೂಕ್ ಪಾವ್ನಾಂತ್ ಪರ್ತ್ಯಾನ್ ಪಾಲೆತಾ ಆನಿ ಫುಲಾಂ ಫಳಾಂ ದಿತಾ.

ಕಾಲ್ ಚಕ್ರಾಬರಿ ಫುಂವ್ತಾನಾ ಮನ್ಯಾಚಿ ಜಿಣಿಯೀ ತ್ಯಾಚ್ ಪರಿಂ ಬದ್ಲೊಂಚ್ ಆಸ್ತಾ. ಸುಖಾ, ದುಃಖಾ ಅವನತಿ, ಉನ್ನತಿ ಯೆಂವ್ಚೆಂಚ್ ಆಸ್ತಾ. ತಶೆಂ ಜಾಲ್ಲ್ಯಾನ್ ದುಃಖಾಚ್ಯಾ ಸಾಗೊರಾಂತ್ ಉಪ್ಯೆವ್ನ್ ಆಸ್‌ಲ್ಲ್ಯಾಂಕ್, ಕಷ್ಟಾಂಚ್ಯಾ ವಜನಾಂತ್ ಅಡ್ಲೊನ್ ನಿರಾಶಿ ಜಾಲ್ಲ್ಯಾಂಕ್ ಸುಖಾಚಿ ದೀಸ್ ಯೆತೆಲೆ ಮ್ಹಳ್ಳೆಂ ಖಂಡಿತ್. 'ಮಾಂಯ್ಕ್ ಏಕ್ ಕಾಲ್ ತರ್ ಸುನೆಕ್ ಏಕ್ ಕಾಲ್' ಖಂಡಿತ್ ಯೆತೊಲೊಚ್. ಪೂಣ್ ಹೆರಾಂಕ್ ಕಷ್ಟಿಲ್ಲ್ಯಾಂಕ್ ಕಷ್ಟ್ ಮೆಳ್ತೆಲೆ ಮ್ಹಳ್ಳಾಕ್ ದುಬಾವ್ ಆಸ್ಚೊನಾ.

ಬಿಯಾಳೊ ಫಾಲ್ನ್ ರುಡಾಂ ಕರ್ನ್ ತಿಂ ಪೊಸುನ್ ರೂಕ್ ಜಾವ್ನ್ ಫಳ್ ದಿತಾ ಪರ್ಯಾಂತ್ ರಾಕ್ಚೆಂ ಸುಲಭ್ ನ್ಹಯ್. ಪೂಣ್ ರಾಕ್ಚಾರ್ ಫಳ್ ಮೆಳ್ತಾ ಮ್ಹಳ್ಳೆಂ ಖಂಡಿತ್.

ದೆಕುನ್ 'ಕಾಂಯ್ ಸುಖಾ ನಾ' ಮ್ಹಣ್ ಪಿಂರೊಂಚ್ಯಾ ಬದ್ಲಾಕ್ ಮೊಂತ್ರಿ ಮಾಯೆಚ್ಯಾ ಫೆಸ್ತಾಕ್ ಸಕ್ಕಡ್ ಕುಟ್ಮಾದಾರಾಂನಿ ಸಾಂಗಾತಾ ಮೆಳೊನ್ ನವೆಂ ಜಿವ್ತಾನಾ ಮೆಳ್ಳೊ ತೊಚ್ ಸಂತೊಸ್ ಕುಟ್ಮಾಂತ್ ಸದಾಂ ಆಸೊಂದಿ ಮ್ಹಣ್ ಮರೈ ಮಾಯೆ ಮಾರಿಫಾತ್ ದೆವಾಲಾಗಿಂ ಮಾಗ್ಚೆಂ ಅಧಿಕ್ ಬರೆಂ.

- ಡೊಲ್ಫಿ ಸಲ್ವಾಡ್

ಸಹಾಯಕ್ ವಿಗಾರಾಚಿಂ ಭೂಗ್ಲಾಂ

# ಆಮ್ಚ್ಯಾ ಕುಟ್ಮಾಂತ್ ಆವಯ್ಕ್ ಗೌರವ್ ದಿವ್ಯಾಂ ಆನಿ ಮರೈ ಮಾಯೆಕ್ ಮಾನ್ ಪಾಟವ್ಯಾಂ

ಮೊಗಾಚ್ಯಾ ಫಿರ್ಗಜ್‌ಗಾರಾಂನೊ, ತುಮ್ಮಾಂ ಸರ್ವಾಂಕ್ ಮೊಂತಿ ಫೆಸ್ತಾಚಿ ಶುಭಾಶಯ್ ಪಾಟಯ್ತಾಂ ಆನಿ ಬಾಳಕ್ ಮರೈಚಿ ಆಶೀರ್ವಾದಾಂ ಮಾಗ್ತಾಂ.

ಉದೆಂತಿಚೆಂ ರೋಮ್ ಮ್ಹಣ್ ನಾಂವಾಡ್‌ಲ್ಲ್ಯಾ ಮಂಗ್ಳುರಾಕ್ ಮೊಂತಿ ಸಾಯಿಣ್ಣೆಚೆಂ ಫೆಸ್ತ್ ಧೊಡ್ಡ್ಯಾ ಸಂಭ್ರಮಾಚೆಂ. ಸಾಂ ಜೊಕಿ ಆನಿ ಆನ್ಸಾಚ್ಯಾ ಘರಿಂ ಜಲ್ಮಲ್ಲ್ಯಾ ಮರೈಚ್ಯಾ ಜನನಾಚೊ ಸಂಭ್ರಮ್ ಆನಿ ಆಮ್ಚ್ಯಾ ಕಷ್ಟಾಂ-ವಾಂವ್ಪಿಚೊ ಪ್ರಥಮ್ ಫಳ್ ಸಂಭ್ರಮಾನ್ ಸ್ವೀಕಾರ್ ಕರ್ನ್ ದೆವಾಕ್ ಆರ್ಗಾಂ ಪಾರಂವ್ಚೆ ಹ್ಯಾ ಫೆಸ್ತಾಚಿ ವಿಶಿಷ್ಟತಾ.


ಮರಿ ಆಮ್ಚಿ ಸರ್ಗಿಂಚಿ ಮಾಯ್. ತಿಚೊ ಜಲ್ಮಾ ದೀಸ್ ಆಚರನ್ ತಿಕಾ ಮಾನ್ ಕರ್ಚ್ಯಾ ಸಂದಭಿಂ, ಆಮ್ಕಾಂ ಜಲ್ಮ್ ದೀವ್ನ್ ವಾಗಯಿಲ್ಲ್ಯಾ ಆವಯ್ಕ್ ಆಮ್ಚ್ಯಾ ಕುಟ್ಮಾಂನಿ ಫಾವೊ ತೊ ಮಾನ್ ದಿವ್ಯಾಂ. ಸಕಾಳಿಂ

ಉಟ್‌ಲ್ಲ್ಯಾ ಥಾವ್ನ್ ರಾತಿಕ್ ನಿದ್ರಾ ಪರ್ಯಾಂತ್ ಆಪ್ಲ್ಯಾ ಕುಟ್ಮಾ ಖಾತಿರ್ ತಿ ವಾವುರ್ತಾ. ವರ್ಸಾಚಿ ಬಾರಾಯ್ ಮಹಿನ್ ತಿಕಾ ಕಾಮ್ ಚುಕ್‌ಲೆಂ ನಾ ತರ್ಯೀ ತಿಕಾ ಪುರಾಸಣ್ ಭೋಗನಾ. ತಿಚ್ಯಾ ಕಾಮಾಕ್ ಏಕ್ ಪಯ್ಲೊ ಸಾಂಬಳ್ ನಾ ತರ್ಯಿ ತೃಪ್ತೆಚೆಂ ಜೀವನ್ ತಿ ಜಿಯೆತಾ. ತಿಂ ಹೆರಾಂ ಥಾವ್ನ್ ಸೆವಾ ಆಶೆನಾ ಬಗಾರ್ ಹೆರಾಂಚಿ ಸೆವಾ ಕರುಂಕ್ ಸದಾಂಚ್ ತಯಾರ್. ಆಮ್ಚೆ ಖಾತಿರ್ ಇತ್ಲೆಂ ಸಕ್ಕಡ್ ಕೆಲ್ಲ್ಯಾ ತ್ಯಾ ಆವಯ್ಕ್ ಆಜ್ ಆಮ್ಚೆ ಥಾವ್ನ್ ಆಶೆಂವ್ಚೆಂ ಫಕತ್ ಮೋಗ್ ಮಾತ್, ಹೊ ಮೋಗ್ ತಿಕಾ ಆಮಿ ಆಜ್ ಆಮ್ಚ್ಯಾ ಕುಟ್ಮಾಂನಿ ದಿತಾಂವ್‌ಗೆ ?

ಏಕ್ ದೀಸ್ ಟೀಚರಿನ್ ಇಂಗ್ಲಿಶ್ ಮೀಡಿಯಾಮಾಂತ್ ಶಿಕ್ಪಾ ಭುರ್ಗ್ಯಾಂಕ್ Magnet (ಆಯಸ್ಕಾಂತ್) ಹಾಚೆಂ ವಿಶ್ಯಾಂತ್ ಪಾಲ್ ಕೆಲೊ. Magnet ಹಾಚೆಂ ವಿವಿಧ್ ಗೂಣ್ ಆನಿ ತಾಚ್ಯಾ ಉಪಯೋಗ ವಿಶ್ಯಾಂತ್ ಭುರ್ಗ್ಯಾಂಕ್ ಸವಿಸ್ತಾರ್ ವಿವರ್ ದಿಲೊ. ದುಸ್ರ್ಯಾ ದಿಸಾ ಭುರ್ಗ್ಯಾಂಕ್ ಪಾಲ್ ಕಿತ್ಲೊ ಆರ್ಥ್ ಜಾಲಾ ಮ್ಹಣ್ ಪರಿಕ್ವಾ ಕರ್ಚ್ಯಾ ಇರಾದ್ಯಾನ್ ಟೀಚರಿನ್ ಭುರ್ಗ್ಯಾಂಕ್ ಆಶೆಂ ಸವಾಲ್ ಕೆಲೆಂ. ಮ್ಹಜಿ ನಾಂವ್ M ಥಾವ್ನ್ ಸುರು ಜಾತಾ, ಮ್ಹಜ್ಯಾ ನಾಂವಾಂತ್ 6 ಆಕ್ಷರಾಂ ಆಸಾತ್. ಮ್ಹಾಕಾ ಪಯ್ ಆಸ್‌ಲ್ಲ್ಯಾಂಕ್ ಲಾಗಿಂ ವೊಡ್ಡಿ ಸಕತ್ ಆಸಾ. ತರ್ ಹಾಂವ್ ಕೋಣ್? ಆರ್ಡ್ಯಾಚ್ಯಾಕಿ ಚಡ್ ಭುರ್ಗ್ಯಾಂನಿ Magnet ಮ್ಹಣ್ ಬರೊವ್ಚ್ಯಾ ಬದ್ಲಾಕ್ Mother ಮ್ಹಣ್

ಬರಯ್ಲೆಂ. ಭುರ್ಗ್ಯಾಂಚಿ ಹಿ ನೆಣ್ಣಿ ಜಾರ್ ಪಳೆವ್ನ್ ಟೀಚರಿಕ್ ಬೆಜಾರ್ ಜಾಂವ್ಕ್ ನಾ. ಬಗಾರ್ ಭುರ್ಗ್ಯಾಂಕ್ ಆವಯ್ ವಿಶ್ಯಾಂತ್ ಆಸ್ಲೊ ಹುಸ್ಕೊ ಪಳೆವ್ನ್ ವಿಜ್ಜಿತ್ ಪಾವ್ಲಿ.

ಹೆಂಚ್ ಸವಾಲ್ ತ್ಯಾ ಟೀಚರಿನ್ ಆತಾಂಚ್ಯಾ ಭುರ್ಗ್ಯಾಂಕ್ ವಿಚಾರ್ಲೆಂ ತರ್ ತಿಂ Magnet ಆನಿ Mother ಬರಂವ್ಚ್ಯಾ ಬದ್ಲಾಕ್ Mobile ಮ್ಹಣ್ ಬರಯ್ಲಿಂ ಕೊಣ್ಣಾ. ಕಿತ್ಯಾಕ್ ಮ್ಹಳ್ಯಾರ್ ಹೊ ಸಬ್ದ್ M ಥಾವ್ನ್ ಸುರು ಜಾತಾ ಆನಿ ಹ್ಯಾ ಸಬ್ದಾಂತ್ಯೀ 6 ಆಕ್ಷರಾಂ ಆಸಾತ್. ಹೆರಾಂಕ್ ಲಾಗಿಂ ವೊಡ್ಡಿ ಸಕತ್ ತಾಕಾ ಆಸಾ.



ಆಜ್ ಆಮ್ಚ್ಯಾ ಕುಟ್ಮಾಂನಿ ಮೊಬಾಯ್ಲ್ ಆನಿ ಟಿವಿಕ್ ಆಮಿ ಪ್ರಮುಖ್ ಸ್ಟಾನ್ ದಿಲಾಂ. ಹ್ಯಾ ವರ್ವಿಂ ಆಜ್ ಆಮ್ಚ್ಯಾ ಕುಟ್ಮಾಂನಿ, ಸಾಂಗಾತಾ ತೇರ್ಸ್ ಮ್ಹಣೊಂಕ್, ಸಾಂಗಾತಾ ಜೆಂವ್ಕ್ ಆನಿ ಸಾಂಗಾತಾ ಬಸೊನ್ ಉಲೊಂವ್ಕ್ ಆಮ್ಚೆ ಲಾಗಿಂ ವೇಳ್ ನಾ ಜಾಲಾ.

‘ಜೆಂ ಕುಟಮ್ ಸಾಂಗಾತಾ ವರಾಗ್ತಾ, ತೆಂ ಕುಟವ್ ಸಾಂಗಾತಾ ರಾವ್ತಾ’. ಕಶೆಂ

ಸಿಮೆಂಟ್ ಖಿಂಚೆಯ್ ಬಾಂದಪ್ ಮಜ್ಬೂತ್ ಆನಿ ಘಟ್ ಸಾಂಬಾಳ್ತಾ? ತಶೆಂಚ್ ಮರೈಚೊ ತೇರ್ಸ್ ಕುಟ್ಮಾಚ್ಯಾ ಸಾಂದ್ಯಾಂಕ್ ಎಕ್ವಟಾಯ್ತಾ. ದೆಕುನ್ ಹರ್ವೆಕ್ ದೀಸ್ ಖಳನಾಸ್ತಾನಾ ಕುಟ್ಮಾಚೊ ತೇರ್ಸ್ ಮ್ಹಣ್ಣೆಂ ಭೋವ್ ಗರ್ಜೆಚೆಂ. ಮೊಂತಿ ಫೆಸ್ತಾ ವೆಳಾರ್ ಕುಟ್ಮಾಂತ್ ಸಾಂಗಾತಾ ಮೆಳೊನ್ ನವೆಂ ಜೆಂವ್ಚೊ ಏಕ್ ಆಪುರ್ಬಾಯೆಚೊ ಸಂಪ್ರದಾಯ್ ಮಂಗ್ಳುರಾಂತ್ ಆಸಾ. ಆಮ್ಚ್ಯಾ ಶೆತಾಂನಿ ಜಾಲ್ಲ್ಯಾ ನವ್ಯಾ ಭಾತಾಚ್ಯೊ ಕಣ್ಣೊ ಇಗರ್ಜೆಕ್ ಹಾಡ್ನ್, ತ್ಯೊ ಆಶೀರ್ವಾದಿತ್ ಕರ್ನ್ ಸಂತೊಸಾನ್ ಘರಾ ವರ್ತಾಂವ್ ಆನಿ ಉಪ್ರಾಂತ್ ನವೆಂ ಜೆವ್ತಾಂವ್. ಕಶೆಂ ಆಮಿ ಬಾತ್ ಸೊಲ್ನ್, ತಾಂತ್ಲೊ ತಾಂದುಳ್ ಮಾತ್ ದುದಾಂತ್ ಕಿರವ್ನ್ ನವೆಂ ಜೆವ್ತಾಂವ್‌ಗೀ ತಶೆಂಚ್ ಹ್ಯಾ ಫೆಸ್ತಾಚ್ಯಾ ದಿಸಾ ಆಮ್ಚ್ಯಾ ಕುಟ್ಮಾಂತ್ ಆಸ್‌ಲೆ ವಾಯ್ ಸಾಂಡುನ್ ಮರೈಕ್ ಮಾನ್ಸೊಂಚೆಂ ಏಕ್ ಆದರ್ಶ್ ಕುಟಮ್ ಬಾಂದುನ್ ಹಾಡ್ತಾಂ.

ಮೊಗಾ ಸವೆಂ  
ಬಾ| ಕ್ಲಿಫರ್ಡ್ ಪಿಂಟೊ



# ಸಪ್ತೆಂಬರ್ ಮಹಿನ್ಯಾಚಿಂ ಕಾರ್ಯಕ್ರಮಾಂ

ಆಗಸ್ಟ್ 30 ಥಾವ್ನ್

7 ಸಪ್ತೆಂಬರ್ : ಬಾಳಕ್ ಮರೈಕ್ ನೊವೆನ್, ಸಾಂಜೆರ್ 5.30 ವೊರಾರ್

ಮಿಸಾ ಉಪ್ರಾಂತ್ ಮೊಂತಿ ಮಾಯೆಕ್ ಘುಲಾಂ ಆರ್ಪಣ್

ಸಪ್ತೆಂಬರ್ 8 : ಸಕಾಳಿಂ 6 ವೊರಾರ್ ಮೀಸ್

7.10 ಕ್ ಗೋರಿಗುಡ್ಡ

7.15 ಕ್ ವಾಲೆನ್ನಿಯಾ ಸರ್ಕಲ್ } ಪುರ್ಶಾವ್

7.30 ಕ್ ನವೆಂ ಬೆಂಜಾರ್

ಉಪ್ರಾಂತ್ ಸಂಭ್ರಮಿಕ್ ಮೀಸ್

ಸಪ್ತೆಂಬರ್ 20 : ಸ್ತ್ರೀಯಾಂಕ್ ಯೋಗ ಶಿಬಿರ್

ಸಪ್ತೆಂಬರ್ 20 : ಮಾಲ್ಗಡ್ಯಾಂಚೊ ದೀಸ್ ಆಚರಣ್

ಸಪ್ತೆಂಬರ್ 26 : ಐ.ಸಿ.ವೈ.ಎಮ್ ಸಂಘಟನ್ ಸ್ಥಾಪನ್, ಯುವ ಸಮಾವೇಶ್

## ಗಾಡಿ

1. ಮಾವ್ನಿ ಜೇಂವ್ಕ್ ವಾಡಿನಾ, ಬಾಪಯ್ ಭಿಕ್ ಮಾಗೊಂಕ್ ಸೊಡಿನಾ.
2. ರೂಕ್ ಮ್ಹಾತಾರೊ ಜಾಲ್ಯಾರ್ಯೀ ಆಮ್ನಾಣ್ ಮ್ಹಾತಾರಿ ಜಾಯ್ನಾ.
3. ಕೊಂಬ್ಯಾಚಾ ಬಳಾನ್ ಕೊಂಬಿ ಉಡ್ತಾ, ಘೊವಾಚ್ಯಾ ಬಳಾನ್ ಬಾಯ್ಲೆ ಉಡ್ತಾ
4. ಹಾತಾಂತ್ ಸಾಕರ್, ಪುಣ್ ಗೊಮ್ಮೆಕ್ ಕಾತರ್ (ವೊಂಟಾಂತ್ ಏಕ್, ಪೊಟಾಂತ್ ಏಕ್)
5. ಗಾಂವಾ ಸಾರ್ಕೊ ವೇಸ್, ಗುರು ಸಾರ್ಕೊ ಉಪದೇಸ್
6. ಪಿಕ್‌ಲೆಂ ಪಾನ್ ಝಡ್ತಾನಾ ತರ್ನೆಂ ಪಾನ್ ಹಾಸ್ಚೆ ಬರಿ  
- ಶ್ರೀಮತಿ ಕಾರ್ಮಲಿತಾ ಡಿ'ಸೋಜಾ, ನಿತ್ಯಾಧರ್ ವಾಡೊ

## ಲ್ಟಾನ್ ಕ್ರಿಸ್ತಾಂವ್ ಸಮುದಾಯ್ - ಸಪ್ತೆಂಬರ್ ಮಹಿನ್ಯಾಂತ್

ವಾಚಾಪ್: ಸಪ್ತೆಂಬರ್ : ಲೂಕ್ 1: 46-56

ವಾಡೊ	ಘರ್	ತಾರಿಕ್	ದೀಸ್
ಫಾತಿಮಾ	ವಿಕ್ಟರ್/ಲಿಲ್ಲಿ ಡಿ'ಸೋಜ	6	ಆಯ್ತಾರ್
ಪವಿತ್ರ ಅತ್ಮೊ	ರೊನಾಲ್ಡ್/ಡೀನಾ ಡಿ'ಸೋಜ	6	ಆಯ್ತಾರ್
ನಿತ್ಯಾದರ್	ಸ್ವೇನಿ ಸಲ್ಡಾನಾ, ಗೋಲ ರೆಝಿಡೆನ್ಸಿ	9	ಬುದ್ವಾರ್
ಸಾಂ ಆಂತೊನ್	ಡೆವಿಡ್/ಐಡಾ ಡಿ'ಆಲ್ಮೆಡಾ	10	ಬ್ರೆಸ್ತಾರ್
ಬಾಳೊಕ್ ಚೆಜು	ಮೈಕಲ್ ಡಿ'ಸೋಜ	10	ಬ್ರೆಸ್ತಾರ್
ವೆಲ್ಲಂಕಣಿ	ಎಫ್ಲಿನ್ ಪಿಂಟೊ	10	ಬ್ರೆಸ್ತಾರ್
ಬಾಳೊಕ್ ಮರಿ	ತೊಮಾಸ್/ಪ್ರೆಸ್ಲಿಲ್ಲಾ ಡಿ'ಸೋಜ	13	ಆಯ್ತಾರ್
ಇಗರ್ಜ್ ವಾಡೊ	ಡೊ  ಪ್ರಕಾಶ್/ಸುನಿತಾ ಸಲ್ಡಾನಾ	14	ಸೊಮಾರ್
ಜೆ. ಪವಿತ್ರ ಕಾಳ್ಜಾ ವಾಡೊ	ಜೆಸ್ಸಿ ಪಾಯಸ್, ಕೆನರಾ ನರರಿ ಲೇನ್	14	ಸೊಮಾರ್
ಭಾ.ರೊಜಾರ್	ಜೊನ್ ಫರ್ನಾಂಡಿಸ್, ಸುರಜ್ ಪ್ಯಾಲೆಸ್	15	ಮಂಗ್ಯಾರ್
ಸಾಂ ಆನ್ನಾ	ಆಲ್ವಿನ್ ಡಿ'ಸೋಜ, ರೊಶ್ನಿ ನಿಲಯಾ ಪಾಟ್ಲ್ಯಾನ್	16	ಬುದ್ವಾರ್
ಕಾರ್ಮಲ್	ವಿಕ್ಟರ್/ಗ್ರೇಸಿ ಪಿರೇರಾ, ಡಿವೈನ್ ಮರ್ಸಿ	16	ಬುದ್ವಾರ್
ಫೆರೆರ್	ಹೆರಾಲ್ಡ್/ತೋಭಾ ಕ್ರಾಸ್ತಾ, 'ಡೈನಾಸ್ಪಿ', 1004	16	ಬುದ್ವಾರ್

## ಕುಟ್ಮಾರಂತ್ರಿ ಷರೀಕಾರ

### ವೋಲಾಂ

**ಆಗೊಸ್ತ್ 15** : ರಿಯೋನ್ ಸ್ಕಿತ್ ಲೋಬೊ, ಪುತ್ ರೊಶನ್ ತೊಮಾಸ್ ಆನಿ ಸೀಮಾ ಮೆಲ್ಟಾ ಲೋಬೊ - ಮಿಯಾರ್

**ಆಗೊಸ್ತ್ 15** : ಲಿಯನ್ ಜೊಸ್ ಕಲ್ಲರ್ಕ್ಲ್, ಪುತ್ ಲಾರೆನ್ಸ್ ಲಿಮ್ನ್ ಕಲ್ಲರ್ಕ್ಲ್ ಆನಿ ಮನಷಾ ಫೆಲ್ಟಾ ಪತ್ರಾವೊ - ಭಾ. ಮುರ್ರಾ ವಾಡೊ

**ಆಗೊಸ್ತ್ 16** : ಅಲ್ಬೆನ್ ಅಂಟನಿ ಲೋಬೊ, ಪುತ್ ಆನಲ್ ಜೆರಾಲ್ಡ್ ಅನ ಸೀಮಾ ಲೋಬೊ - ಸಾಂ ಆಂತೊನ್ ವಾಡೊ

### ಲಗ್ನಾಂ

**ಆಗೊಸ್ತ್ 16** : ಶೆಲ್ಡನ್ ಆಲ್ವಿನ್ ಪಿಂಟೊ ಪುತ್ ಸ್ಟೇನಿ ಸಿಲ್ವನ್ ಪಿಂಟೊ ಆನಿ ನ್ಯಾನ್ಸಿ ಪಿಂಟೊ - ಇಗರ್ಜೆ ವಾಡೊ ವರ್ಜೆಲಿಯು ಕ್ರಿಸ್ಟೆಬೆಲ್ ಸಲ್ಡಾನಾ, ಧುವ್ ವಾಲ್ಟರ್ ಆನಿ ವಾಯ್ಲೆಟ್ ಸಲ್ಡಾನಾ - ಬಜ್ಜೆ

**ಆಗೊಸ್ತ್ 24** : ಮೆಲ್ಟಿಸ್ಸಾ ಡೆ'ಸೋಜ ಧುವ್ ಮೈಕಲ್ ಆನಿ ಜೋಯ್ನ್ ಡೆ'ಸೋಜ - ಸಾಂ. ಆನ್ನಾ ವಾಡೊ ನೊಯೆಲ್ ಸಂದೇಶ್ ಪುತ್ ಪೀಟರ್ ಆಶೋಕ್ ಆನಿ ಲೀನಾ ಆಶೋಕ್ - ಕುಲೈಕರ್

### ಮರ್ರಾಂ

**ಆಗೊಸ್ತ್ 4** : ಡೆನಿಸ್ ಡೆ'ಸಿಲ್ವಾ (76) ಪತಿ ಲುಸಿ ಡೆ'ಸಿಲ್ವಾಚೊ - ಸಾಂ ಆನ್ನಾ ವಾಡೊ

**ಆಗೊಸ್ತ್ 26** : ವಾಲ್ಟರ್ ವಿಲ್ಲಿ ರಾಜ್ ಡೆ'ಸೋಜ (55) ಪತಿ ಆನ್ನಾ ಮರಿಯಾ ಡೆ'ಸೋಜ - ಲೂಡ್ಸ್ ವಾಡೊ

## ವಾಡ್ಯಾವಾರ್ ಸನ್ವಾರಾ ಆನಿ ಆಯ್ತಾರಾ ಲಿತುರ್ಜೆಚಿ ಜವಾಬ್ದಾರಿ

ತಾರಿಕ್	ದೀಸ್	ವಾಡೊ
30/08/2015	ಆಯ್ತಾರ್	ಸಾಂ ಆಂತೊನ್ ವಾಡೊ
05/09/2015	ಸನ್ವಾರ್	ಭುರ್ಗಿಂ
06/09/2015	ಆಯ್ತಾರ್	ಸಾಂ ಜುಜೆ ವಾಡೊ
08/09/2015	ಮಂಗ್ಳಾರ್	ಗುರ್ಕಾರ್
12/09/2015	ಸನ್ವಾರ್	ಫೆರೆರ್ ವಾಡೊ
13/09/2015	ಆಯ್ತಾರ್	ಕಾರ್ಮೆಲ್ ವಾಡೊ
19/09/2015	ಸನ್ವಾರ್	ಲೀಜನ್ ಆಫ್ ಮೇರಿ
20/09/2015	ಆಯ್ತಾರ್	ಬಾಳೊಕ್ ಮರಿ ವಾಡೊ
26/09/2015	ಸನ್ವಾರ್	ಲೂಡ್ಸ್ ವಾಡೊ
27/09/2015	ಆಯ್ತಾರ್	ಎಸ್.ವಿ.ಪಿ
03/10/2015	ಸನ್ವಾರ್	ಸಾಂ ಆನ್ನಾ ವಾಡೊ
04/10/2015	ಆಯ್ತಾರ್	ಕಥೊಲಿಕ್ ಸಭಾ
10/10/2015	ಸನ್ವಾರ್	ತಿಸ್ತಿ ಓಡ್ಡೆ
11/10/2015	ಆಯ್ತಾರ್	ಸಾಂ ಬಸ್ತಾಂವ್ ವಾಡೊ
17/10/2015	ಸನ್ವಾರ್	ಇಗರ್ಜೆ ವಾಡೊ
18/10/2015	ಆಯ್ತಾರ್	ನಿತ್ಯಾಧರ್ ವಾಡೊ
24/10/2015	ಸನ್ವಾರ್	ಜೆ.ಪವಿತ್ರ್ ಕಾಳ್ಜಾಚೊ ವಾಡೊ
25/10/2015	ಆಯ್ತಾರ್	ಭಾ. ಮುರ್ರಾ ವಾಡೊ
31/10/2015	ಸನ್ವಾರ್	ಭಾ. ಕುಟ್ಮಾ ವಾಡೊ
01/11/2015	ಆಯ್ತಾರ್	ಸಿ.ಎಲ್.ಸಿ.
07/11/2015	ಸನ್ವಾರ್	ಬಾಳೊಕ್ ಜೆಜು ವಾಡೊ
08/11/2015	ಆಯ್ತಾರ್	ಪವಿತ್ರ್ ಆತ್ಮೊ ವಾಡೊ
14/11/2015	ಸನ್ವಾರ್	ಸಹೆಲಿ
15/11/2015	ಆಯ್ತಾರ್	ಫೆರೆರ್ ವಾಡೊ
21/11/2015	ಸನ್ವಾರ್	ಗಾಯನ್ ಮಂಡಳಿ
22/11/2015	ಆಯ್ತಾರ್	ಲೂಡ್ಸ್ ವಾಡೊ
28/11/2015	ಸನ್ವಾರ್	ಫಾತಿಮಾ ವಾಡೊ
29/11/2015	ಆಯ್ತಾರ್	ವೆಲ್ಲಂಕಣಿ ವಾಡೊ
05/12/2015	ಸನ್ವಾರ್	ರೊಜಾರ್ ಮಾಯ್ ವಾಡೊ
06/12/2015	ಆಯ್ತಾರ್	ಎಸ್.ವಿ.ಪಿ
12/12/2015	ಸನ್ವಾರ್	ಲೀಜನ್ ಆಫ್ ಮೇರಿ
13/12/2015	ಆಯ್ತಾರ್	ಸಿ.ಎಲ್.ಸಿ.
19/12/2015	ಸನ್ವಾರ್	ಕಾರ್ಮೆಲ್ ವಾಡೊ
20/12/2015	ಆಯ್ತಾರ್	ಸಾಂ ಆನ್ನಾ ವಾಡೊ
24/12/2015	ಬೆಸ್ತಾರ್	ಫಿರ್ಗಜ್ ಗೊವ್ಳಿಕ್ ಪರಿಷದ್
25/12/2015	ಸುಕ್ರಾರ್	ವಾಡ್ಯಾ ಲ್ಹಾಕ್ರಿ.ಸ. ಸಂಚಾಲಕ್
26/12/2015	ಸನ್ವಾರ್	ನಿತ್ಯಾಧರ್ ವಾಡೊ
27/12/2015	ಆಯ್ತಾರ್	ಭಾ. ಕುಟ್ಮಾ ವಾಡೊ
31/12/2015	ಬೆಸ್ತಾರ್	ಐ.ಸಿ.ವೈ.ಎಮ್.

# ಮೊಂತಿ ಫೆಸ್ಟ್ ಕುಟ್ಮ

ಕ್ರಿಸ್ತಾಂವಾಂಚೆಂ ಫೆಸ್ಟಾಚೆಂ ಯೋಜನ್ ಮೂಳ್ ಜಾವ್ನ್ ಕುಟ್ಮಾಚ್ಯಾ ಪರಿಕಲ್ಪನೆಚ್ಯಾ ವಯ್ ಆಸಾ.

ಜೆಂ ವ್ಹಡ್ಲೆಂ ಫೆಸ್ಟ್, ಮೊಂತಿ ಫೆಸ್ಟ್, ಖಿಂಚಿಂಯೀ ಜಾಂವ್ಪಿ ಕುಟ್ಮಾಚೆಂ ಜಾವ್ನಾಸಾ ಹ್ಯಾ ಫೆಸ್ಟಾಚೆಂ ಮೂಳ್.

ಹ್ಯಾ ದೋನೀ ಫೆಸ್ಟಾಂಕ್ ಆವಯ್-ಬಾಪಯ್ ಜಿಂ ಕುಟ್ಮಾಚಿಂ ವ್ಹಡಿಲಾಂ ಆಸ್ತಾತ್ ತಾಂಚಿಂ ಮಾಲ್ಗಡಿಂ ಆನಿ ಭುರ್ಗಿಂ ಆಪಾಪ್ಲ್ಯಾ ಕುಟ್ಮಾ ಸಮೇತ್ ಹಾಜರ್ ಜಾಂವ್ಚೆಂ ಭೋವ್ ಆಪುರ್ಬಾಯೆಚೆಂ ಜಾವ್ನಾಸಾ.

ಪಯ್ಲಿಂ, ಯೆಂವ್ಕ್ ಜಾಯ್ತಾಂ, ವ್ಹಡ್ಲ್ಯಾ ಫೆಸ್ಟಾ ವೆಳಾ ಆಯಿಲ್ಲ್ಯಾ ಫರ್ವಾಂ ಸಾಂಗಾತಾ ಮಾಸಾ ಸನ್ನಾಚಿ ಭುತಿ ಫೆತಾತ್ ತರ್ ಮೊಂತಿ ಫೆಸ್ಟಾಕ್ ಪಯ್ಲಿಲ್ಯಾ



ಕುಟ್ಮಾದಾರಾಂಕ್ ಶುಭಾಷಯಾಚ್ಯಾ ಕಾರ್ಡ್ ಸಾಂಗಾತಾ ಬೆಂಜಾರ್ ಕೆಲ್ಲೆಂ ಭಾತಾಚೆಂ ನವೆಂ ಫಸಲ್ ಪಾವ್ತಾ.

ಕುಟ್ಮಾಚೆಂ ಹ್ಯಾ ಫೆಸ್ಟಾಕ್ ಮೂಳ್ ಚಿಂತಾಪ್ ಇಗರ್ಜೆಮಾತೆಚೆಂ ಏಕ್ ಅವ್ಲಲ್ ಚಿಂತಾಪ್.

ಜೆಜು, ಮರಿ, ಜುಜೆಕ್ ಹೊಗೊಳ್ನ್ ಆಮಿ ಮ್ಹಣ್ಣೆಂ ಗೀತ್ ಭೋವ್ ಬರೆಂ. “ಭಾಗೆವಂತ್ ಕುಟ್ಮಾ ಬೆಸಾಂವ್ ಆಮ್ಚೆರ್ ಫಾಲ್, ಚಲುಂಚ್ಯಾಕ್ ಆಮಿ ದೆವಾಚೆ ಖುಶೆಖಾಲ್. ಶಿಕಯ್ ತುಂ ಆಮ್ಕಾಂ ಭಾಗಿ ತುಜಿ ಚಾಲ್. ವಾಯ್ಲಾ ವಿಫ್ಲಾಂತ್ಲೆಂ ರಾಕ್ ಸದಾಂಕಾಲ್.”

ಹಾಕಾ ಕಾರಣ್ ಆಸಾ:

ಜೆಜುನ್ ಆಪ್ಲ್ಯಾ ಸುತಾರಿ ಕುಟ್ಮಾಂತ್ ಜಲ್ಮ್ ಫೆವ್ನ್ ಬಾರಾವ್ಯಾ ವರ್ಸಾ ದೆವಾಳಾಕ್ ವೆತಾ ಪರ್ಯಾಂತ್ ಕಿತೆಂ ಕೆಲೆಂ? ಆಮಿ ಆಮ್ಚ್ಯಾ ಕುಟ್ಮಾಂತ್ ಕಿತೆಂ ಕರ್ತಾವ್ ತೆಂಚ್.



ಆಮ್ಚ್ಯಾ ಮಾಂಯ್-ಬಾಪಾಕ್ ಸಾಂಗಾತ್, ತಾಂಚ್ಯಾ ವೊಂಟಾಂಚೆರ್ ಆಮ್ಚ್ಯಾ ಭುರ್ಗ್ಯಾಪಣಾಚ್ಯಾ ಹರ್ಕತ್ಯಾಂನಿ ಬೆಳ್ಳೊ ಅಂಬೊರ್ ಪಿಕೊ ಹಾಸೊ, ತ್ಯಾ ಆವಯ್ ಬಾಪಯ್ ಪಣಾಚಿ ದಾದೊಸ್ಕಾಯ್.

ಉಪ್ರಾಂತ್ ಜೆಜುನ್ ತೀಸ್ ವರ್ಸಾಂ ಪರ್ಯಾಂತ್ ಕಿತೆಂ ಕೆಲೆಂ?

ಆಪ್ಲ್ಯಾ ತರ್ನಾಟ್ಪಣಾಚ್ಯಾ ಕಾಳಾರ್ ಆವಯ್ ಬಾಪಾಯ್ಚ್ಯಾ ಫರ್ ಚಲಂವ್ಚ್ಯಾ ಕಾಮಾಂತ್, ಸಂಪಾದನ್ ಕರ್ಚ್ಯಾ ಕಾಮಾಂತ್ ಏಕ್ ಯುವಜಣ್ (ಯೂತ್) ಕಸೊ ವಾಂಟೆಲಿ ಜಾಯ್ತಾಯ್ ಮ್ಹಳ್ಳೆಂ ಅಗೋಚರ್ ಶಿಕ್ಷಣ್ ಹಾಂಗಾಸರ್ ಆಸಾ.

ಜೆಜುಚ್ಯಾ ಯುವ ಪ್ರಾಯೆವಿಶಿಂ ಬರಾಪ್ ನಾ. ಪರ್ನ್ಯಾ ಯಾ ನವ್ಯಾ ಸೊಲ್ಲ್ಯಾಂತ್ಯಾಯಿ ಉಲ್ಲೇಖ್ ನಾ.

ಕಿತ್ಯಾಕ್ ಏಕ್ ಕುಟ್ಮಾದಾರ್ ಯುವಜಣ್ ಆಪ್ಲ್ಯಾ ಕಾಮಾವಿಶಿಂ ಆಪ್ಲ್ಯಾ ಫುಡಾರಾವಿಶಿಂ ಜೊಡ್ಚೆಂ ಶಿಕಪ್ ಭೋವ್ ಗರ್ಜೆಚೆಂ. ಶಿಕ್ವಾ ಉಪ್ರಾಂತ್ಲ್ಯಾ ಹರೈಕಾ ಘಡ್ಯೆ ಆನಿ ದಿಸಾ ತಾಣೆ ಸಾರ್ವಜನಿಕ್ ಆಪ್ಲಿ ಪ್ರಸ್ತುತಾಯ್ ದಿತಾನಾ ಥಂಯ್ ಸತಾಚಿಂ, ನಿತಿಚಿಂ, ಪ್ರಾಮಾಣಿಕ್ಪಣಾಚಿಂ, ನ್ಯಾಯಾಚಿಂ ತೀರ್ಮಾನ್ ಘೆಂವ್ಕ್ ಪ್ರೇರಣ್ ಯುವಪ್ರಾಯೆರ್ ವ್ಹಡಿಲಾಂಸಂಗಿಂ, ಕುಟ್ಮಾಸಂಗಿಂ ದವರ್ಲೊ, ಶಿಕ್ಲೊ ಸಂಬಂಧ್ ಜಾವ್ನಾಸಾ.

ಆಪ್ಣಾಚೆಂ ಜೆಂ ಶಿಕಾಪ್ ಆಸಾ ತೆಂ ಕಿತ್ಯಾ ಎಕೀನ್ ಪಣಾನ್ ಆಮಿ ಕರ್ತಾವ್ ಆನಿ ಕಿತ್ಲಿ ನಿಷ್ಠಾ ದಾಕಯ್ತಾವ್ ಹೆಂ ಮುಕ್ಲ್ಯಾ ದಿಸಾಂನಿ ಯುವಜಣಾಂನಿ ಬಾಂದ್ಚ್ಯಾ ಆನ್ಯೇಕಾ ಕುಟ್ಮಾಚೆರ್ಯೀ ಪ್ರಭಾವ್ ಘಾಲ್ತಾ.

ಹ್ಯಾ ಶಿಕ್ವಾವೆಳಾ ವ್ಹಡಿಲಾಂಚ್ಯಾ ನಾಂವಾನ್ ಆಮಿ

ವಳ್ಳಾತಾಂವ್. ಜೆದ್ನಾಂ ಆಮಿ ವ್ಹಡಿಲ್ ಜಾತಾಂವ್ ತೆದ್ನಾಂ ಆಮ್ಕಾಂ ಆಮ್ಚ್ಯಾ ಭುರ್ಗ್ಯಾಂನಿ ವಳ್ಳಾಜೆ ಹೆಂಚ್ ಆಮಿ ಆಶೆತಾಂವ್.

ಹೆಂ ಜಿವಿತಾಚೆಂ ಚಕ್ರ, ಕುಟ್ಮಾಚಿ ಘಡಾವಳ್. ಹಾಕಾ ಸೆಜಾರ್, ವಾಡ್ಯಾಗಾರ್, ಫಿರಗ್‌ಜಾಗಾರ್, ಸಯಿಂ, ಇಷ್ಟಾಂ-ಮಂತ್ರಾಂ ಪೂರಕ್ ಜಾತಾತ್. ಹರೈಕ್ ಪಳೆವ್ನ್ ಆನಿ ಆಯ್ಕೊನ್ ಶಿಕ್ಲೆಂ ಜಾವ್ನಾಸಾ.

ಜೊ ಮೊನೊ ತೊ ಖಂಡಿತ್ ಕೆಪ್ಪೊಯಿ ಜಾವ್ನಾಸ್ತಾ. ಚಡಾವತ್ ಪಾವ್ಪಿಂ ಕಿತ್ಯಾಕ್ ಕೋಣ್ ಆಯ್ಕಾನಾ ಆನಿ ಪಳೆನಾ ತೆದ್ನಾಂ ಸಾಂಗೊಂಕ್ ಕಳಾನಾ. ಮತಿಂತ್ ಸಾರ್ಕೆ ರಿತಿಚ್ಯೊ ಅಲೊಚನ್ಯೊ ಯೇನಾಂತ್.

ಮೊಂತಿ ಫೆಸ್ಟ್ ಆಮ್ಕಾಂ ಏಕ್ ಮೊಗಾ ಫೆಸ್ಟ್ ಜಾವ್ನಾಸಾ. ಕರಾವಳಿಂತ್ ವಿಶೇಸ್ ರಿತಿನ್ ಹೆಂ ಆಮಿ ಮರಿಯೆಚ್ಯಾ ಭೊಂವ್ಡೊಣಿ ಆಚರಣ್ ಕರ್ತಾಂವ್. ಆವಯ್ ಕುಟ್ಮಾಚಿ ಗಾಂಟ್ ಜಾವ್ನಾಸಾ. ತಿ ಸಕ್ಡಾಂಕ್ಯಾ ಆಪ್ಲ್ಯಾ ಮೊಗಾನ್ ಆನಿ ತ್ಯಾಗಾನ್ ಬಾಂದುನ್ ದವರ್ತಾ.

ದೆಕುನ್ ಆವಯ್ ಮರಿಯೆಕ್ ಫುಲಾಂ ಫಾಲುನ್ ಆಮಿ ಹೊಗೊಳ್ಳುಂಚೆಂ, 'ಕಿತೆಂ ಫುಲಾಂ ಫಾಲ್ತಾಯ್, ಕಿತೆಂ ಜಾಯ್ ಸಾಂಗ್' ಮ್ಹಣ್ತಾಂವ್ ಭುರ್ಗ್ಯಾಂಲಾಗಿಂ.

ತಶೆಂಚ್ ಆಮಿಯಿ ಆಮ್ಚ್ಯಾ ಕುಟ್ಮಾಂಕ್ ಶಾಭೀತ್ ದವ್ರುಂಕ್ ಮರಿಯೆಕ್ ಫುಲಾಂನಿ ಭರುನ್ ಹೊಗೊಳ್ಳುಂಚೆಂ ಆನಿ 'ಮರಿಯೆ ಪಾವ್' ಮ್ಹಣ್ಣೆಂ.

ಆವಯ್ಕ ಪಯ್ಲೆಂಚ್ ಕಳಿತ್ ಆಸ್ತಾ ಆಮಿ ವಿಚಾರ್ಲೆಂ ಮಾತ್ ಬಾಕಿ. ತಿ ಆಮ್ಚಿಂ ಕುಟ್ಮಾಂ ಶಾಭೀತ್ ಕರ್ತಾ. ಯುವಜಣಾಂನಿ ಜೆಜುಚಿ, ವ್ಹಡಿಲಾಂನಿ ಮರಿಯೆಚಿ ಆನಿ ಜುಜೆಚ್ಯಾ ಕುಟ್ಮಾಚಿ ದೇಕ್ ಖಂಡಿತ್ ಘೆಂವ್ಪಿ ಗರ್ಜ್ ಆಸಾ.

ದಿಸಾಕ್ ಏಕ್ ಪಾವ್ಪಿಂ ತರೀ ಸಾಂಗಾತಾ ಮಾಗ್ಣೆಂ ಆನಿ ಸಾಂಗಾತಾ ಜೆಂವ್ಚೆಂ ಆನಿ ತ್ಯಾ ವೆಳಾ ಎಕಾಮೆಕಾ ಹಾಸೊನ್, ವಿಚಾರ್ ವಿನಿಮಯ್ ಕರುನ್ ಸುಖ್ ದುಖ್ ವಾಂಟುನ್ ಘೆತ್ಲಾರ್ ಆತಾಂಚಿಂ ಆನಿ ಮುಕ್ಲಿಂ ಕುಟ್ಮಾಂ ಶಾಭೀತ್ ಸೊಭಿತ್ ಜಾಂವ್ಚ್ಯಾಕ್ ಕಾಂಯ್ ದುಬಾವ್ ನಾ.

ಕೋಣ್ ಸಾಂಗಾತಾ ಮಾಗ್ಣೆಂ ಕರ್ತಾ ಆನಿ ಎಕಾ ಪೊಸ್ಣಾಂತ್ ಜೆವ್ತಾ ತಾಕಾ ಸಾಂಗಾತಾ ಆಸ್ಲೆಲ್ಯಾಚೊ ಹುಸ್ಕೊ ಆಪಾಪಿಂಚ್ ಯೆತಾ. ತಾಕಾ ಭಾಗೆವಂತ್ ಕುಟ್ಮಾಂಯಿ ಸಾಂಗಾತ್ ದಿತಾ.

ರೇಮಂಡ್ ಡಿ'ಕುನ್ಯಾ,  
ಸಾಂ. ಬೊಸ್ತಾಂವ್ ವಾಡೊ

## ಮೊಂತಿ ಫೆಸ್ಟಾಚ್ಯೊ ಗಜಾಲಿ

ನವಾಲ್ ಪೂರ್ತವಲಾಂ ಸರ್ಗ್ ಉಜ್ವಾಡಲಾ ಸಂತನ್ನಾಚಿ ಉದರಿಂ ಜಲ್ಮಾಲಾಂ, ಬಾಳ್ ಮರಿ ಕುಂವರಿ

ಪಾಕ್ಲೊ ಉಸವ್ನ್ ಫುಲ್ಲ್ಯಾಂತ್ ಫುಲಾಂ ಸುವಾಸ್ ಪಾಜರ್ನ್ ತಿಚ್ಯಾ ಪಾಳ್ಣ್ಯಾ ಭೊಂವಾರಿಂ

ಲ್ಟಾನಾಂ ವ್ಹಡಾಂನಿ ಸಾಂಗಾತಾ ಮೆಳೊನ್ ಫುಲಾಂ ಭೆಟವ್ನ್

ಮರೈಚೊ ಜಲ್ಮಾ ದಿವಸ್ ಆಚರಣ್ ಕೆಲಾ ಅರ್ಥಾಭರಿತ್ ಪ್ರಜ್ಞೆರ್ ಫಳಾಂ ದಿಲ್ಲ್ಯಾ ದೆವಾಕ್ ಧಿನ್ವಾಸ್ ಪಾಟವ್ನ್ ಸಾಂಗಾತಾ ಬಸೊನ್ ನವೆಂ ಜೆಂವ್ಚೆಂ ಕುಟ್ಮಾಚೊ ಸ್ಪಿರಿತ್

ಆಮ್ಕಾಂ ಮಂಗ್ಳುರ್‌ಗಾರಾಂಕ್ ಮೊಂತಿ ಫೆಸ್ಟ್ ಮೊಗಾಚಿಂ ದೂದ್, ರೋಸ್ ಕಣಿ, ಆಳಾಂ ದೆಂಟೊ, ನಿಶಿಂ ಬಗಾ ಬಗಾಚಿಂ ಫೆಸ್ಟಾಕ್ ಹಾಂವ್ ಅಪುಟ್ ವೆಜೆಕಿರಿಯನ್ ಎಕಾ ದಿಸಾಚೊ ಸೊಜಂಗೆಲ್ಯಾ ಮ್ಹಾಕಾ ಉಡಾಸ್ ಮಾತ್ ದುಕ್ರಾ ಮಾಸಾಚೊ.

ಮೊಂತಿಚ್ಯಾ ವಾಡ್ಯಾಂತ್ ಫೆಸ್ಟಾಚಿ ಸೊಭಾಯ್ ಕಸಲಿ ಗೊಸಾಲಾಮಾಚ್ಯಾ ಬೇಲಾರ್ ಧಾಟಿಂ ಮೊಟಿಂ ಗೊಸಾಳಿಂ ಕಿರಿಕಿರಿ ಕಿಟ್ಟಿ ಕಡೆನ್ ಆಳಾಂಯಿ ಶಿಜಾನಾಂ, ಕಾತಲ್ತಾ ಕುವಾಳೆ ಜುವಾನಾಮ್ಯೆಕ್ ಗಾಟೊ ಫಾಂವ್ಡಾವ್ನ್ ಘೊಡ್ತಾತ್ ಕಂಯ್ ಬಾವ್ಲೆ

ಆಮ್ಚ್ಯಾ ವಾಡ್ಯಾಂತ್ ಏಕ್‌ಚ್ ಸವಾಲ್ ತುಮ್ಗೆರ್ ಕಿತ್ತೆ ಬಗಾ? ಆಳ್ವಿ ಆಲಿಸಾಚೊ ವರಾನ್ ವರಸ್ ಏಕ್‌ಚ್ 'ರಾಗ್' 'ಆಮ್ಗೆರ್ ತೀನ್‌ಚ್ ಬಗಾ ಕೋಣ್ ಖಾತಾ?' ರಾಂದ್ಲಯ್ ಖೆಲೆ ತಕ್ಣ್ ಅಜೀರ್ಣ್ ಜಾತಾ!

ಕಾರ್ಮಿಣ್ ಆಕಯ್ನ್ ಗೋಡ್ ಫಾಲ್ಸ್ ರಾಂದ್ಲ್ಯಾಂತ್ ಕೊಡು ಕಾರೆತಿಂ ಕುವೈಟ್‌ಗಾರ್ ಆನ್ನಾ ಆಂಟಿಚಿಂ, ಸನ್ನಾಂ ಮೋವ್ ನಾರ್ಲಿ ಸುರೆಚಿಂ ಪಾಯ್ಸಾಂಮಾನ್ ವೊರ್ನಾಕ್ ನಾರ್ಲಿ ಕಾಂತ್ಲಾ ಸಾತ್ ವೊಳಿಂ ಪೆಂಪಾರೆಂ ಪೆಲ್ಲಿಗರ್ ಬೆಂಡಾಂ, ಸಾಂಗೊ ತೊವ್ತಿಂ ಪಡ್ಲಳಿಂ.

ಅಬುಟಾಮಾಚಿ ಧುವೆನ್ ಪುಲ್ಚಾಟ್ ಅಂಬಡೆ ಧಾಡಯ್ತಾನಾಂ ವೆಗಿಂ ಕಾಜಾರ್ ಜಾಯ್ನಾಂ ಮ್ಹಣ್ ಹೆಡಾಯ್ಲಾಂ ತರ್ಪ್ಯಾ ತಲ್ಕಾಂನಿ ಫಾರಾ ಲಾಂಬ್ ಕೊಬು ವಾವಯ್ತಾನಾಂ ಪಾರ್ಸೊಳ್ ಚೆರ್ಪ್ಯಾಂನಿ ಮಸ್ಕಿರಿ ಕರ್ನ್ ಚಿಡಾಯ್ಲಾಂ

ಆಮ್ಚ್ಯಾ ಭುರ್ಗ್ಯಾಂನಿ ಫುಲಾಂ ಸಂಗಿಂ ರಾಂದ್ಲಯ್ ದೀವ್ನ್ ಮನ್ ತಾಂಚಿಂ ದಾಕಯ್ಲಾಂ ಉದಾರ್ ವಿಶೆಂತ್ ಪಾವ್ಲಾಚ್ಯಾ ಭಾವಾಂನಿ ದುಬ್ಳ್ಯಾಂಚಿ ಗರ್ಜ್ ಸಮ್ಜೊನ್ ಪೊಸ್ಚ್ಯಾ ಕುಟ್ಮಾಂಕ್ ಜಾಲ್ಯಾತ್ ಆಧಾರ್

ಮೊವಾಳಾಯೆಚ್ಯಾ ವರಾನ್ ನಿಷ್ಕಳಂಕ್ ಮಾಯೆಚಿ ಶೆಗುಣ್ ನೋವ್ ದಿಸಾಂಚ್ಯಾ ನೊವೆನಾಂತ್ ಆಮಿ ಆಟಯ್ಲ್ಯಾತ್ ಫಿರಗ್ ಕುಟಾಮ್, ವಿಗಾರ್, ಕಾಜೆತೊರ್ ಬಾಪಾಂ, ಸಂಗಿಂ ಮೆಳೊನ್ ಎಕಾಮೆಕಾ ಭೆಟೊನ್ ಫೆಸ್ಟಾಕ್ ಉಲ್ಟಾಸ್ ಪಾಟಯ್ತಾತ್

- ಮರ್ವಿನ್ ಡಿ'ಸೋಜ,  
ಪವಿತ್ರ್ ಅತ್ಮ್ಯಾ ವಾಡೊ



# ಕ್ಲೇನ್ ವಾಲೆನ್ಸಿಯಾ, ಗ್ರೀನ್ ವಾಲೆನ್ಸಿಯಾ

ಪಾಟ್ಲಾ ತೀನ್ ಚಾರ್ ವರಾಂನಿ ಆಮಿ ನಿತಳಾಯೆ ವಿಶ್ಯಾಂತ್ ಸಬಾರ್ ಆಯ್ಕಲ್ಯಾಂವ್, ಉಲಯ್ಲಾಂವ್ ಆನಿ ಕಾರ್ಯಾಳ್ ಜಾಲ್ಯಾಂವ್. ಹಾಚೊ ಪರಿಣಾಮ್ ಜಾವ್ನ್ ವಿವಿಧ್ ರಿತಿಚಿಂ ಯೋಜನಾಂ ಕಾರ್ಯಾಳ್ ರಿತಿನ್ ಚಲೊವ್ನ್‌ಚ್ ಆಸಾತ್.

‘ಲಾವ್ದಾ ತೊ ಸಿ’ ಮ್ಹಳೊ ಸಬ್ದ್ ಆಮ್ಕಾಂ ಆಜ್ ಕಾಲ್ ಸಗ್ಳ್ಯಾಂನಿ ವಾಚುಂಕ್ ಆನಿ ಆಯ್ಕೊಂಕ್ ಮೆಳ್ತಾ. ಹಾಕಾ ಕಾರಣ್ ಕಿತೆಂ? ಪಾಪಾ ಫ್ರಾನ್ಸಿಸಾನ್ ಜೂನ್ ಮಹಿನ್ಯಾಂತ್ ಪಾಟಯಿಲ್ಲಾ ವಿಶ್ವ ಪತ್ರಾಚೊ ಮುಖ್ಯ ವಿಷಯ್ ಹೊ. ಹಾಚೊ ಅರ್ಥ್ ‘ಹೊಗ್ಯಾಪ್ ತುಕಾ ಜಾಂವ್’ ಹೊ ಸಬ್ದ್ ಸಾಂ. ಫ್ರಾನ್ಸಿಸ್ ಆಸಿಸಿಚ್ಯಾ ‘ರಚ್ಣಾಂಚೆಂ ಗೀತ್’ ಹಾಂತ್ಲ್ಯಾ ಸುರ್ವಾತೆಚ್ಯಾ ಉತ್ರಾಂತ್ಲೆಂ ವಿಂಚುನ್ ಕಾಡ್ಲಾಂ.

‘ಹೊಗ್ಯಾಪ್ ತುಕಾ ಜಾಂವ್’ ಕೊಣಾಕ್ ಆನಿ ಕಿತ್ಯಾಕ್ ಮ್ಹಳೆಂ ಸವಾಲ್ ಆಮ್ಚ್ಯಾ ಮತಿಕ್ ಯೆತಾ. ಹಿ ಪೃಥ್ವಿ ದೆವಾನ್ ರಚ್ಲೆಲಿ ಏಕ್ ಸುಂದರ್ ಸೃಷ್ಟಿ. ಹ್ಯಾ ಸುಂದರ್ ಸೃಷ್ಟೆಂತ್ ಸರ್ವ್ ಜಿನ್ನಾಂಚ್ಯೊ ಜೀವಿ ಪುರಾತನ್ ಕಾಳಾ ಥಾವ್ನ್ ತಾಂಚಿ ಸಂತತ್ ವಾಡೊನ್, ಚಡೊನ್ ಆಸಾ. ಪರ್ಯಾ ಸೊಲ್ಲ್ಯಾಚ್ಯಾ ಉತ್ತತಿ ಗ್ರಂಥಾಂತ್ ದೆವಾನ್ ಸಂಸಾರ್ ರಚ್ಲೆಲ್ಯಾ ವಿಶ್ಯಾಂತ್ ವಾಚುಂಕ್ ಮೆಳ್ತಾ. ದೆವಾನ್ ಆರಂಭಾರ್ ವಿವಿಧ್ ರಚ್ಣಾಂ ರಚ್ಲೆಂ ಆನಿ ತೆಂ ತಾಕಾ ಮಸ್ತ್ ಬರೆಂ ದಿಸ್ಲೆಂ. ಅಶೆಂ ತಾಣೆಂ ಸವ್ಯಾ ದಿಸಾ ಮನ್ಶಾಕ್ ರಚ್ಲೊ ಆನಿ ಮ್ಹಳೆಂ: “ವಾಡಾ ಆನಿ ಚಡಾ. ಹಾಂವ್ ಹಿ ಪೃಥ್ವಿ ತುಮ್ಚೆ ಅಧೀನ್ ದಿತಾಂ. ತುಮಿ ಹಾಚಿ ಜತನ್ ಘೆಂವ್ಕ್ ಜಾಯ್.” ಪೂಣ್ ಆತಾಂ ವಾಡ್ಲಾಂ, ಚಡ್ಲಾಂ ಆನಿ ಸಂಸಾರ್ ಭರ್ದಾಂ!

ಮನಿಸ್ ಆತಾಂ ಕಿತೆಂ ಕರ್ತಾ? ತಾಕಾ ಪೃಥ್ವೆಚಿ ವಿಸರ್ ಪಡ್ಲ್ಯಾ ಭುಮಿಚೊ ಉಪಯೋಗ್ ಲೆಖಾಚ್ಯಾಕೀ ಚಡ್ ಕರಿತ್ತ್ ಗೆಲಾ ಆನಿಕಾಯೀ ಕರಿತ್ತ್ ಆಸಾ. ಪರಿಸರಾಕ್ ಸಾಂಬಾಳ್ನ್ ಪೊಸ್ ಕರ್ಚಿ ಜವಾಬ್ದಾರಿ ತಾಣಿಂ ಹಾತಿಂ ಘೆತ್ಲ್ಯಾಗೀ? ಮನ್ಶಾಚ್ಯಾ ಸ್ವಾರ್ಥಾಕ್ ಲಾಗೊನ್ ಆಮ್ಚಿ ಪವಿತ್ರ ಭುಮಿ ಮಲಿನ್ ಜಾಲ್ಲ್ಯಾ ತಾಚಿ ಸೊಭಾಯ್ ವಿಭಾಡ್ಲ್ಯಾ ಹಾಚೆಂ ಫಲಿತಾಂತ್ ಜಾವ್ನ್ ಜಾಗತಿಕ್ ತಾಪ್‌ಮಾನ್ ಚಡ್ಲಾಂ. ಪಿಡಾ ಹ್ಯಾ ಸಂಸಾರಾಂತ್ ತಾಚೆಂ ರಾಜ್ ಚಲವ್ನ್ ಆಸಾ. ಮತಿಚೆಂ ಸಮಾಧಾನ್ ನಾಸ್



ಜಾಲಾಂ.

ಪೂಣ್ ಆನಿಕಾಯೀ ಕಾಳ್ ಮಿಕ್ಲೊನಾ. ಆಮ್ಕಾಂ ರಚ್ಲೆಲ್ಯಾ ದೆವಾಕ್ ಹೊಗ್ಯಾಪ್ ದಿಂವ್ಚೆಂ ಕಾಮ್ ಆಮಿ ಮುಂದರುನ್ ವರುಂಕ್ ಆಸಾ. ಪೂಣ್ ಕಶೆಂ? ತ್ಯಾ ಖಾತಿರ್ ಮಾಗ್ಣೆಂ, ರಜಾರಾಚಿ ಗರ್ಜ್ ನಾ. ವ್ಹಡ್ಲಿಂ ವ್ಹಡ್ಲಿಂ ಏಕಾ ದಿಸಾಚಿಂ ಕಾರ್ಯಕ್ರಮಾಂ ಮಾಂಡುನ್ ಹಾಡಿಚೆ ಮ್ಹಣೊನ್ ನಾ. ಆಮಿ ಕರೈತ್ ಜಾಲ್ಲೆಂ ಇತ್ಲೆಂಚ್!

ಆಮ್ಚ್ಯಾ ಭೊಂವಾರಿಂ ಆಸ್ಲೊ ಪರಿಸರ್ ಆಮಿ ನಿತಳ್ ದವರುಂಕ್ ಜಾಯ್. ರೂಕ್ ಝಡಾಂ ಲಾಂವ್ಕ್ ಆನಿ ತಿಂ ವಾಡೊಂಕ್ ಅಭಿರುಚಿ ದಾಕಂವ್ಕ್ ಜಾಯ್. ದಿಸಾಚೊ ಇಲ್ಲೊಸೊ ವೇಳ್ ಪ್ರಕೃತಿ ಸಂಗಿಂ ಖಿಚೊಂಕ್ ಜಾಯ್ ಆನಿ ತಾಚೊ ಪೋಸ್ ಕರುಂಕ್ ಜಾಯ್. ಹೆರಾಂಕ್ಯಾಚಿ ಹ್ಯಾ ದಿಶೆನ್ ಪ್ರೋತ್ಸಾಹ್ ದೀಂವ್ಕ್ ಜಾಯ್. ಘರ್ದೊ ಕಸ್ತೊ ಸಾರ್ಯಾನ್ ಬದ್ಲುಂಕ್ ಜಾಯ್. ಜಾಗ್ಯಾಚಿ ಅಡ್ಡಣಿ ಮ್ಹಳೆಂ ನೀಬ್ ಪಯ್ಸ್ ಕರ್ನ್, ಜಾತಾ ತಿತ್ಲ್ಯಾ ಮಾಪಾನ್ ಆಮ್ಚ್ಯಾ ಭೊಂವಾರಿಂ ಪಾಚ್ಚೊ ರಂಗ್ ದಿಸೊನ್ ಯೆಶೆಂ ಪ್ರಯತ್ನ್ ಕರುಂಕ್ ಜಾಯ್.

ಅಶೆಂ ಹರೈಕಾ ವಾಲೆನ್ಸಿಯಾ ಕುಟ್ಮಾನ್ ಮನ್ ಆನಿ ಪ್ರಯತ್ನ್ ಕೆಲೆಂ ತರ್ ನಿತಳ್ ವಾಲೆನ್ಸಿಯಾ ಸಂಗಿಂ ಆಮ್ಚೊ ಗಾಂವ್ ಪಾಚ್ಚೊ ವಾಲೆನ್ಸಿಯಾ ಜಾತಲೊ. ಸೊಭಿತ್ ಆನಿ ಭಲಾಯ್ಕೆಭರಿತ್ ಜಾತಲೊ. ಸಾಂ. ಫ್ರಾನ್ಸಿಸ್ ಆಸಿಸಿ ಸಂಗಿಂ ಆಮಿಂಯೀ ದೆವಾಕ್ ಹೊಗ್ಯಾಪ್ ದೀಂವ್ಕ್ ಘಾವೊ.

– ಲವೀನಾ ಲೋಬೊ

ಊರ್ಡ್ ವಾಡೊ

# Red Colour Day



ಸೈಂಟ್ ವಿನ್ಸೆಂಟ್ ಫೆರೆರ್ ಕಿಂಡರ್‌ಗಾರ್ಟನ್ ಇಸ್ಕೂಲಾಚ್ಯಾ ಭುರ್ಗ್ಯಾಂನಿ Red Colour Day ಹ್ಯಾ ವರ್ಸಾ ಜುಲಾಯ್ಚ್ಯಾ 2 ತಾರಿಕೆರ್ ಆಚರಣ್ ಕೆಲೊ.

ಭುರ್ಗ್ಯಾಂನಿ ಆನಿ ಶಿಕ್ಷಕಿಂನಿ ತಾಂಚೆಂ ನ್ಹೆಸಣ್ ಫಾಲ್ಸ್ ಸಗ್ಳೆಂ ಇಸ್ಕೂಲ್ ತಾಂಚೆ ಬೆಲೂನ್ ಆನಿ ಇತರ್ ತಾಂಬ್ಡ್ಯಾ ವಸ್ತುಂನಿ ಸೊಭಯಿಲ್ಲೆಂ. ತಾಂಚಿ ಫಳಾಂ, ಫುಲಾಂ ಆನಿ ಇತರ್ ವಸ್ತು ಪ್ರದರ್ಶನಾಕ್ ದವರ್ನ್ ಭುರ್ಗ್ಯಾಂಕ್ ಹ್ಯಾ ವಸ್ತುಂಚಿ ವಳಕ್ ಕರ್ನ್ ಸಮೋಣಿ ದಿಲಿ. ಭುರ್ಗ್ಯಾಂಚ್ಯಾ ಹಾತಾಕ್ ತಾಂಚೆಂ ರಿಬ್ಬನ್ ಬಾಂದುನ್, ತಾಂಚೆ ನೆಕೆತ್ ಸೊಡೊವ್ನ್ ತಾಂಚೆ ಗುಲೊಬ್ ಆನಿ ಬೆಲೂನ್ ದಿಲೆ. ತಶೆಂಚ್ ತಾಂಬ್ಡ್ಯಾ ಬಿಂಡಾಂಚೆಂ ಶರತ್ ದೀವ್ನ್ ಭುರ್ಗಿಂ ದಾದೊಶಿ ಜಾಲಿಂ ಆನಿ ಪೋಷಕಾಂನಿ ಹೊಗ್ಯಾಪ್ ಉಚಾರ್ಲಿ.

ವಿಗಾರ್ ಬಾಪ್ ಜೇಮ್ಸ್ ಡಿ'ಸೋಜ ಆನಿ ಸಹಾಯಕ್ ವಿಗಾರ್ ಬಾ| ಕ್ಲಿಫರ್ಡ್ ಪಿಂಟೊ ಹಾಂಣಿ ಭೆಟ್ ದೀವ್ನ್ ಭುರ್ಗ್ಯಾಂಚ್ಯಾ



ಸಂತೊಸಾಂತ್ ಭಾಗಿದಾರ್ ಜಾವ್ನ್ ತಾಂಕಾಂ ಹರ್ಸಿಲೆಂ.

ಹರೈಕಾ ಮಹಿನ್ಯಾಂತ್ ಭುರ್ಗ್ಯಾಂಕ್ ಕಾಂಯ್ ಪುಣಿ ಕಾರ್ಯಕ್ರಮ ಆಸಾ ಕರುನ್ ತಾಂಚಿ ಉರ್ಬಾ ಚಡೊವ್ನ್ ತಾಂಚ್ಯಾ ಶಿಕ್ಷಾ ಸಾಂಗಾತಾ ಚಡ್ಡಿಕ್ ಚಟುವಟಿಕೊ ಆಸಾ ಕರ್ಚಿ ಶಿಕ್ಷಕಾಂಚಿ ಅಭಿಪ್ರಾಯ್ ಜಾವ್ನಾಸಾ.

## ಮಾರ್ ಪಡ್ತಾನಾ ಮಾತ್...!!

ಚಿಕ್ಕಿ ಕಥಾ

ಸೊಳಾ ಮಾಳಯಾಂಚೆಂ ಬಾಂದಾಪ್ ಜಾವ್ನ್‌ಚ್ ಆಸ್‌ಲ್ಲೆಂ. ಆನಿ ಬಾಂದ್ಪಾಚೊ ಸುಪರ್‌ವೈಸರ್ 16ವ್ಯಾ ಮಾಳ್ಕೆರ್‌ಥಾವ್ನ್ ಧರ್ನಿರ್ ಕಾಮ್ ಕರ್ತಲ್ಯಾ ನೌಕರಾಲಾಗಿಂ ಉಲೊಂವ್ಕ್ ಪ್ರಯತ್ನ್ ಕರ್ನ್‌ಚ್ ಆಸ್‌ಲ್ಲೊ. ತಾಣೆ ಉಲಯಿಲ್ಲೆಂ ಹಾಕಾ ಆಯ್ಕಾನಾತ್‌ಲ್ಲೆಂ ದೆಕುನ್ ತ್ಯಾ ನೌಕರಾನ್ ತಾಕಾ ಪಳೆತೆಂ ಕರುಂಕ್ ತಾಣೆಂ 100 ರುಪ್ಯಾಂಚೊ ನೋಟ್ ವಯ್ರ್ ಥಾವ್ನ್ ಸಕಯ್ಲೆ ಘಾಲೊ. ನೌಕರಾನ್ ತೊ ವಿಂಚುನ್ ಬೊಲ್ಗಾಂತ್ ಚಿಪ್ಲೊ ಪುಣ್ ವಯ್ರ್ ಪಳೆಂವ್ಕಿಚ್ ನಾ. 500 ರುಪ್ಯಾಚೊ ಆನಿ 1000 ರುಪ್ಯಾಚೊ ನೋಟ್ ಘಾಲ್ಲ್ಯಾ ವೆಳಾರಯಿಲೆ ತಶೆಂಚ್ ಘಡ್ಲೆಂ. ಆಪ್ಲೆಕ್ ಸುಪರ್‌ವೈಸರಾನ್



ಏಕ್ ಘಾತೊರ್ ಉಡಯ್ಲೊ ಆನಿ ತೊ ನೌಕರಾಚ್ಯಾ ತಕ್ಲೆಕ್ ಲಾಗ್ಲೊ. ತೆದಾಳಾ ತಾಣೆ ವಯ್ರ್ ಪಳೆಲೆಂ...

ಆಮ್ಚ್ಯಾ ಜಿವಿತಾಂತ್‌ಯಿಲೆ ಅಶೆಂಚ್ ಘಡ್ತಾ... ದೇವ್ ಆಮ್ಚ್ಯಾ ಜಿಣ್ಯೆಂತ್ ಲ್ಹಾನ್ ವ್ಹಡ್ ಆಜಾಪಾಂ ಕರ್ನ್‌ಚ್ ಆಸ್ತಾ ಪೂಣ್ ಆಮ್ಕಾಂ ಫಿಕ್ರೀಚ್ ಆಸಾನಾ. ಆಮಿ ತಾಕಾ ಲೆಕಿನಾಂವ್, ತಾಚೊ ಉಪ್ಯಾರ್ ಆಟಯ್ನಾಂವ್. ಆಮಿ ನಶಿಬೆವಂತ್ ಮ್ಹಣ್ತಾಂವ್.

ಪೂಣ್ ಅಜಾನಕ್ ಮಾರ್ ಪಡ್ತಾನಾ ಮಾತ್ ದೆವಾಚೊ ಉಡಾಸ್ ಕಾಡ್ತಾಂವ್. ಆನಿ ಪುಣಿ ತಶೆಂ ಕರ್ಚೆಂ ನಾಕಾ.

- ಡಿ.ಎಸ್.

# ಅನಿಲಮಿಯಾ ಯಾ ರಗ್ಗಹೀನತಾ

ಬರಿ ಭಲಾಯ್ಕಿ ಸಬಾರ್ ಸಂಗ್ತಿಂಚೆರ್ ಹೊಂದೊನ್ ಆಸಾ. ದಾಕ್ಟಾಕ್ ವಾರೆಂ, ಉದಾಕ್, ಖಾಣ್, ಪರಿಸರ್, ವ್ಯಾಯಾಮ್, ಮತಿಚಿಂ ಸಮಾಧಾನ್, ಸುಶೆಗ್... ಅಶೆಂ ಸಬಾರ್. ಆಮ್ಚ್ಯಾ ಕುಡಿ ಭಿತರ್ ವಾಳ್ಳೆಂ ರಗಾತ್ ಹಾಂತ್ಲ್ಯಾ ಪಯ್ಕಿ ಏಕ್ ಶ್ರೇಷ್ಟ್, ಕುಡಿಭಿತರ್ ರಗಾತ್ ಜಾಯ್ ತಿತ್ಲ್ಯಾ ಪ್ರಮಾಣಾರ್ ಆಸಾಜಾಯ್. ಮಾತ್, ನ್ಹಯ್ ಜಾಯ್ ತಸಲ್ಯಾ qualityಂತ್ ಆಸಾಜಾಯ್. ರಗ್ತಾಂತ್ ಆಸಾತ್ ವಿವಿಧ್ ರಕ್ತಾ ಕಣ್. ಧವೆ ರಕ್ತಾ ಕಣ್ (white blood cells), ತಾಂಬ್ಡೆ ರಕ್ತಾ ಕಣ್ (red blood cells) ಆನಿ ಪ್ಲೇಟ್‌ಲೆಟ್ಸ್ (platelets). ಹೆ ರಕ್ತಕಣ್ ಜಾಯ್ ತಿತ್ಲ್ಯಾ ಪ್ರಮಾಣಾರ್ ಆಸ್ಚಾರ್ ಮಾತ್ ಮನಿಸ್ ಭಲಾಯ್ಕಿಂತ್ ಆಸ್ತಾ ಕಿತ್ಯಾಕ್ ಮ್ಹಳ್ಯಾರ್ ಹ್ಯಾ ವಿವಿಧ್ ರಕ್ತಕಣಾಂಕ್ ತಾಂಚೆಂ ತಾಂಚೆಂ ಕಾಮ್ ಯಾ ಜವಾಬ್ದಾರಿ ಆಸಾ ಆನಿ ತಿ ಜವಾಬ್ದಾರಿ ಸಾರ್ಕಾ ರಿತಿನ್ ಚಲೊನ್ ವ್ಹರಾಜಾಯ್ ತರ್ ತೆ ರಕ್ತಕಣ್ ಭಲಾಯ್ಕಿಂತ್ ಆಸಾಜಾಯ್.

RBC ಯಾ ತಾಂಬ್ಡೆ ರಕ್ತ ಕಣಾಂಚಿ ಮುಖ್ಯ್ ಜವಾಬ್ದಾರಿ ಮ್ಹಳ್ಯಾರ್ ರಕ್ತಾ ಮುಖಾಂತ್ ಕುಡಿಚ್ಯಾ ಹರೈಕಾ ಸೂಕ್ಕ್ಣ್ ಯಾ cell ಕ್ ವಾರೆಂ ಯಾ oxygen ಪಾವಿತ್ ಕರ್ಚೆಂ ಆನಿ ಅಶೆಂ ಹರೈಕಾ celloಕ್ ಜಿವಾಂತ್ ಉರಂವ್ಚೆಂ. ಹ್ಯಾ ರಕ್ತಕಣಾಂತ್ ಆಸ್ಚಿ ಏಕ್ ಮುಖ್ಯ್ ಅಂಶ್ 'ಹೀಮೋಗ್ಲೋಬಿನ್'. ಹೀಮ್ ಮ್ಹಳ್ಯಾರ್ ಲೊಂಕ್ಡಾಚೊ ಅಂಶ್ ಯಾ Iron ಆನಿ ಗ್ಲೋಬಿನ್ ಏಕ್ ಪೊಟೀನ್. ಹ್ಯಾ ಹೀಮೋಗ್ಲೋಬಿನಾಚೊ ಪ್ರಮಾಣ್ ಪಳೆವ್ನ್ ಏಕಾ ಮನ್ಯಾಚ್ಯಾ ಕುಡಿಂತ್ ರಗಾತ್ ಜಾಯ್ ಪುರ್ತಾ quantity & qualityಂತ್ ಆಸಾಗೀ ಮ್ಹಳೆಂ ಪಳೆವ್ತೆ. Normally ಹೆಂ ಹೀಮೋಗ್ಲೋಬಿನ್ ದಾದ್ಲ್ಯಾಂಚ್ಯಾ ರಗ್ತಾಂತ್ 14-16 grams% ಆನಿ ಸ್ತ್ರೀಯಾಂ ಥಂಯ್ 12-14 grams% ಆಸ್ತಾ. ಕುಡಿಂತ್ ರಗಾತ್ ಉಣೆ ಜಾಲ್ಲೆಂತ್ ಹೀಮೋಗ್ಲೋಬಿನ್ ಪ್ರಮಾಣ್ ದೆಂವ್ತಾ. ಹಾಕಾ 'ರಗಾತ್ ಉಣೆ' ರಕ್ತಾ ಹೀನತಾ ಯಾ ಅನಿಲಮಿಯಾ ಮ್ಹಣ್ತಾತ್.

## ರಗಾತ್ ಉಣೆಂ ಆಸೊಂಕ್ ಕಾರಣ್ ಕಿಂತೆಂ?

ರಗಾತ್ ಉಣೆಂ ಜಾಂವ್ಕ್ ಸಬಾರ್ ಕಾರಣಾಂ ಆಸ್ಯೆತ್

- Blood loss ಯಾ ಕುಡಿಥಾವ್ನ್ ರಗಾತ್ ಭಾಯ್ರ್ ವಾಳೊನ್ ವೆಚೆಂ. ದಾಕ್ಟಾಕ್ ಘಾಯಾಥಾವ್ನ್ accident, ಅಧಿಕ್ ರಗ್ತಾಸ್ತಾವ್, ಗರ್ಭಾಪಾತ್, ಬಾಂಕ್ಲೆರ್, ಮೂಲ್‌ವ್ಯಾಧಿ, ಗ್ಯಾಸ್ಟ್ರಿಕ್ ಯಾ ಜೀರ್ಣಾಂಗ್‌ವ್ಯೂಹಾಂತ್ ಕಂಯ್

ಪುಣೆ ಅಲ್ಸರ್ ಇತ್ಯಾದಿ.

- ರಗಾತ್ ಉತ್ಪನ್ನ ಜಾಂವ್ಚೆಂ ಉಣೆಂ. ಹಾಕಾಯೀ ಧರಾವಳ್ ಕಾರಣಾಂ ಆಸ್ಯೆತ್. ದಾಕ್ಟಾಕ್ ಅಜೀರ್ಣತಾ ದಂತ್ ಯಾ hook worm. ಕಿಡಿಚಿ ಉಪದ್, ರಗಾತ್ ಉತ್ಪನ್ನಕ್ ಗರ್ಜ್ ಆಸ್ಚೆಂ Iron ಖಾಣಾಂತ್ ಉಣೆ ಆಸ್ಚೆಂ ಯಾ Iron ಕುಡಿಂತ್ ವೋಡ್ಸ್ ಕಾಣ್ಚೆಂವ್ಕ್ (absorption) ಜಾಯ್ ಆಸ್ಚೆಂ Vitamin B12 ಆನಿ Vitamin C ಉಣೆಂ ಆಸ್ಚೆಂ ಇತ್ಯಾದಿ. Iron ಉಣೆ ಜಾಲ್ಲ್ಯಾ ವರ್ವಿಂ ಯೆಂವ್ಚ್ಯಾ ಅನಿಲಮಿಯಾಕ್ Iron Deficiency or anaemia ಮ್ಹಣ್ತಾತ್.



## Iron ಆಮ್ಕಾಂ ಕಿತ್ಯಾಕ್ ಉಪ್ಕಾರ್ತಾ?

- ಮುಖ್ಯ್ ಜಾವ್ನ್ ತಾಂಬ್ಡೆ ರಕ್ತಕಣ್ ಉತ್ಪನ್ನ ಜಾಂವ್ಕ್ RBCಂತ್ ಆಸ್ಚೆ ಹೀಮೋಗ್ಲೋಬಿನ್ ಉತ್ಪನ್ನ ಜಾಂವ್ಕ್ Iron ಗರ್ಜ್.
- ಆಮ್ಚೊ ಮೆಂದು ಸಮ ವಾಡೊಂಕ್ ಆನಿ ಕಾಮ್ ಕರುಂಕ್ (Proper brain development and functioning)
- ಕುಡಿಚಿ ಊಬ್ (Body temperature) ಸಾಂಬಾಳುಂಕ್
- ಕುಡಿಚಿ (Muscle) ಸ್ನಾಯು ಸಮ ಕಾಮ್ ಕರುಂಕ್
- ಪಿಡಾ ಯೇನಾಶೆಂ ಪಳೆಂವ್ಚಿ ಸಕತ್ (Immune System) ಘಟ್ ಕರುಂಕ್

## Iron ಕಿತ್ಲೆಂ ಜಾಯ್?

ಆಮ್ಚ್ಯಾ ಕುಡಿಂತ್ 3-4 grams Iron ಕೆದಾಳಾಯ್ ಆಸ್ತಾ. ತಾಂತ್ಲೆಂ 70% ಹೀಮೋಗ್ಲೋಬಿನಾಂತ್ ಆಸ್ತಾ ತರ್ ಉರ್ಲೆಂ ಲಿವರಾಂತ್ ಸಂಗ್ರಹ್ ಜಾವ್ನ್ ಆಸ್ತಾ ಆನಿ ಜಾಯ್ ಜಾಲ್ಲ್ಯಾ ವೆಳಾರ್ ಗರ್ಜೆ ತೆಕಿದ್ ಉಪಯೋಗ್ ಜಾತಾ. ಹರೈಕಾ ದಿಸಾ ಆಮಿ ಸೆಂವ್ಚ್ಯಾ ಖಾಣಾಂತ್ 3-4 ಮಿ.ಗ್ರಾಂ Iron ಆಮ್ಕಾಂ ಮೆಳ್ತಾ ಆನಿ ತೆಂ ಧಾರಾಳ್ ಪಾವ್ತಾ, ತಾಂತ್ಲೆಂ ಏಕ್ ಮಿ.ಗ್ರಾಂ. ದಿಸಾಕ್ ನಷ್ಟ್ ಜಾತಾ. ತರ್ ಸ್ತ್ರೀಯಾಂಕ್ ಮಾಸಿಕ್ ಸ್ತಾವಾ ವೆಳಾರ್ ಇಲ್ಲೆಂ ಚಡಿತ್ ನಷ್ಟ್ ಜಾತಾ. ಥೊಡ್ಯಾ ಸಂದರ್ಭಾಂನಿ ಕುಡಿಂತ್ Ironಚಿ ಚಡಿತ್ ಗರ್ಜ್ ಆಸ್ತಾ. ದಾಕ್ಟಾಕ್ ಭುರ್ಗಿಂ ವಾಡ್ತಾನಾ, ಭುರ್ಗಿಂ adolescent ಪ್ರಾಯ್ ಪಾವ್ತಾನಾ, ಗರ್ಭೆಸ್ತ್ ಸ್ತ್ರೀ, ತಶೆಂಚ್ ಪ್ರಸೂತ್ ಜಾವ್ನ್ ಭುರ್ಗ್ಯಾಕ್ ಪಾನೊ



ದಿಂವ್ವಾ ಸ್ತ್ರೀಯಾಂಕ್ ಚಡಿತ್ ಮಾಪಾನ್ Iron ಗರ್ಜ್ ಆಸಾ. ತ್ಯಾ ದೆಕುನ್‌ಂಚ್ ಗರ್ಭೆಸ್ತ್ ಸ್ತ್ರೀಯಾಂಕ್ Iron ಆನಿ Folic Acidಚ್ಯೊ ಗುಳಿಯೊ ದಿತಾತ್ ಆನಿ ತ್ಯೊ ತಾಣೆ ಚುಕನಾಸ್ತಾಂ ಕಾಣ್ಣೆಜಾಯ್ ಪಡ್ತಾ. ಆಮ್ಚ್ಯಾ ದೇಶಾಂತ್ 20% ದಾಡ್ಲೆ, 40% ಸ್ತ್ರೀಯೊ ಅನೀಮಿಯಾ ಆನಿ 80% ಗರ್ಭೆಸ್ತ್ ಸ್ತ್ರೀಯೊ ಅನೀಮಿಯಾ ಪಿಡೆಕ್ ವಳಗ್ ಜಾತಾತ್ ಮ್ಹಣ್ statistics ಸಾಂಗ್ತಾ.

**ಆಮ್ಚ್ಯಾ ಕುಡಿಂತ್ Iron ಉಣೆಂ ಆಸೊಂಕ್ ಕಾರಣ್ ಕಿಂತೆಂ?**

- Iron ಉಣೆಂ ಆಸೊಂಕ್ ಪ್ರಮುಖ್ ಕಾರಣ್ ಆಮ್ಚ್ಯಾ ಖಾಣಾಂ ಜೆವ್ಣಾಂತ್ ಆನಿ ಜೆವಾಣ್ ತಯಾರ್ ಕರ್ಚ್ಯಾಂತ್ ಆಸ್ಚಿ ನಿರ್ಲಕ್ಷ್ಯಾ. Natural ಖಾಣಾಂ ಉಣಿಂ ಕರ್ನ್ Artificial ಆನಿ Readymade ಖಾಣಾಂ ವಾಪಾರ್ಚಿಂ ಹ್ಯಾ ದಿಸಾಂನಿ ಆಮ್ಕಾಂ ಸದಾಂಚೆಂ ಜಾಲಾಂ. ಹೆಂ ಜಾವ್ನಾಸಾ ಮುಖ್ಯ್ ಕಾರಣ್.
- ಥೊಡೆ ಪಾವ್ಲಿಂ ಖಾಣ್ ಸೆವ್ಲ್ಯಾರೀ ತಾಂತ್ಲೆಂ Iron ಆಮ್ಚ್ಯಾ ಕುಡಿಕ್ ಜಾಯ್ ಆಸ್ಚೆಕಡೆ ಪಾವಾನಾ ಜಾಂವ್ಕ್ ಪುರೊ ಯಾ absorption ಜಾಯ್ನಾ ಜಾಂವ್ಕ್ ಪುರೊ. ಅಜೀರ್ಣತಾ ಯಾ Iron transport ಜಾಂವ್ಕ್ absorption ಜಾಂವ್ಕ್ ಗರ್ಜ್ ಆಸ್ಚೆ Vitamin B12 ಆನಿ Vitamin C ಆಮ್ಚ್ಯಾ ಖಾಣಾಂತ್ ಉಣೆಂ ಆಸೊಂಕ್ ಪುರೊ.

**ಅನೀಮಿಯಾ ಪಿಡೆಚಿಂ ಲಕ್ಷಣಾಂ ಕಿಂತೆಂ?**

- ಕರಿಣ್ ಪುರಾಸಣ್
- ಘಡ್ಯೆ ಭಿತರ್ ಇಲ್ಲೆಶೆಂ ಕಾಮ್ ಕರ್ತಾನಾ ಪುರಾಸಣ್
- ಚಡ್ಚಿ ಆಸ್‌ಲ್ಲೆಕಡೆ ಚಲ್ತಾನಾ ಉಸ್ಲಾಸ್ ಕಾಡುಂಕ್ ಕಷ್ಟ್ ಮಾರ್ಚೆಂ.
- ಶೆಳ್, ಖೊಂಕ್ಲಿ ನಾಸ್ತಾನಾ ಇಲ್ಲೆಶೆಂ ಚಲ್ತಾನಾ ಧಮ್ಕ್ ಬಾಂದ್‌ಲ್ಲೆ ಬರಿ ಜಾಂವ್ಚೆಂ.
- Palpitation: ಕಾಳಿಜ್ ಉಡ್‌ಲ್ಲೆಬರಿ ಜಾಂವ್ಚೆಂ.
- ದೊಳ್ಯಾಂಕ್ ಕಾಳೊಕ್ ಯೆಂವ್ಚೊ ಯಾ ತಕ್ಲಿ ಘುಂವಳ್
- ಸದಾನೀತ್ ತಕ್ಲಿ ಫಡಾಫಡ್
- ವಿಪರೀತ್ ಕೇಸ್ ರ್ಪುಡ್ಲೆ
- ಲ್ಹಾನ್ ಭುರ್ಗಿಂ ತರ್ ಮಾತಿ, ಫಾತರ್ ಆನಿ ಕಿಂತೆಂ ಮೆಳ್‌ಲ್ಲೆಂ ಖಾಂವ್ಚೆಂ ಇತ್ಯಾದಿ.

**ರಗಾತ್ ಉಣೆ ಆಸಾ ಮ್ಹಣ್ ಕಳ್ಳೆಂ ಕಶೆಂ?**

ವಯ್ರ್ ದಿಲ್ಲಿಂ ಲಕ್ಷಣಾಂ ದಿಸೊನ್ ಯೆತಾನಾ ರಗಾತ್ ಪರೀಕ್ಷಾ ಕರ್ನ್ ಹಿಮೋಗ್ಲೋಬಿನಾಚೊ ಪ್ರಮಾಣ್ ತಪಾಸ್ಚಿ ಕರ್ಚೆಂ. ದಾದ್ಲ್ಯಾ ಥಂಯ್ 13 ಗ್ರಾಂಮ್‌ಚ್ಯಾಕೀ ಉಣೆಂ, ಸ್ತ್ರೀಯಾಂ ಥಂಯ್ 12 ಗ್ರಾಂಮ್‌ಚ್ಯಾಕೀ ಉಣೆಂ, ಗರ್ಭೆಸ್ತ್ ಸ್ತ್ರೀಯೆ ಥಂಯ್ 11 ಗ್ರಾಂಮ್‌ಚ್ಯಾಕೀ ಉಣೆಂ, 6 ವರಾಂ ಸಕಯ್ಲ್ಯಾ ಭುರ್ಗ್ಯಾಂಥಂಯ್ 11 ಗ್ರಾಂಮ್‌ಚ್ಯಾಕೀ ಉಣೆಂ ಆನಿ 6-14 ವರಾಂಚ್ಯಾ ಭುರ್ಗ್ಯಾಂಥಂಯ್ 12 ಗ್ರಾಂಮ್‌ಚ್ಯಾಕೀ ಉಣೆಂ ಆಸ್ಲಾರ್ ಅನೀಮಿಯಾ ಆಸಾ ಮ್ಹಣ್ ಅರ್ಥ್ ಕರ್ನ್ ಘೆಂವ್ಚೊ.

**ಹಾಕಾ ಪರಿಹಾರ್ ಕಿಂತೆಂ?**

- ಪಯ್ಲ್ಯಾ ಸುವಾತೆರ್ ಅನೀಮಿಯಾಕ್ ಕಾರಣ್ ಸೊಧುನ್

ಕಾಡ್ಚೆಂ. ರಗಾತ್ ನಷ್ಟ್ (Blood Loss) ಜಾಂವ್ಚಿ ಪಿಡಾ ಆಸಾ ತರ್ ತಾಕಾ ಪಯ್ಲೆಂ ಚಿಕಿತ್ಸಾ ಘೆಜಾಯ್.

- ಆಮ್ಚ್ಯಾ ಖಾಣಾಂತ್ Iron ಚೊ ಅಂತ್ ಜಾಯ್ ಪುರ್ತಾ ಮಾಪಾನ್ ಮೆಳ್ಚ್ಯಾಬರಿಂ ಪಳೆಂವ್ಚೆಂ.

**ಥೊಡೆ Iron Rich Food Items**

- Liver of Pork, Chicken, Turkey, Beef and Lamb.
- ಪಾಚ್ಚಿ ರಾಂದ್ಲಾಯ್, ಭಾಜಿ, ವಾಳ್ಳೆಭಾಜಿ, ಮತಿ ಭಾಜಿ, ಪಾಲಕ್, ಬೀನ್
- ಕಿರ್ಲೆಲ್ಯೊ ಮೂಗ್, ಭುಂಯ್-ಚಣೆಂ, ಚೊವ್ಳಿ, ರಾಜ್‌ಮಾ, ಸೊಯಾಬೀನ್
- Dry fruits, ಖಿಜೂರ್, ಕಿಶ್ಮಿಶ್ಯೊ, Apricots
- Sunflower seeds, Pumpkin Seeds, Flax Seeds and all types of nuts.
- ಗೋಡ್: ಮಾಡಾಚೆಂ ಯಾ ಪೆಳ್ಳಾಚೆಂ
- ತಶೆಂಚ್ Vitamin B12 ಅಧಿಕ್ ಆಸ್ಚಿಂ ಖಾಣಾಂ - ಸಗ್ಳ್ಯಾ ಗೊಂವಾಚೊ ಬ್ರೆಡ್, ಉಕ್ಡ್ಯಾ ತಾಂದ್ಕಾಚೆಂ ಶಿತ್ (unpolished brown rice), ಸರ್ವ್ ಥರಾಂಚೆಂ ಧಾನಿಂ, ದೂದ್ ಆನಿ ದೂದಾಂತ್ ಕೆಲ್ಲಿಂ ಖಾಣಾಂ
- Vitamin C ಅಧಿಕ್ ಆಸ್ಚೊ ವಸ್ತು, ಚಿತ್ತುಲ್ಯೊ, ಲಿಂಬೊ, ಆವಾಳೆ, ಮುಸುಂಬಿ, ಟೊಮೆಟೊ ಇತ್ಯಾದಿ.
- ತವಳ್ ತವಳ್ ನಿತಳ್ ಉದಾಕ್ ಜಾಯ್ ಪುರ್ತಾ ಮಾಪಾನ್ ಸೆಂವ್ಚೆಂ.
- ತಶೆಂಚ್ ಚಾ, ಕಾಫಿ, ಜಾತಾ ತಿಲ್ಲಿ ಉಣೆ ಕರ್ಚಿ

**ಹೋಮಿಯೋಪಥಿಕ್ ಚಿಕಿತ್ಸಾ**

ವಯ್ಲೆ ಸಕ್ಲೆಡ್ ಪರಿಹಾರ್ ಕರ್ನ್ಯೇ ಭಲಾಯ್ಕೆಂತ್ ಸುದ್ರಾಪ್ ನಾ ತರ್ ಕೆಲ್ಲೆಂ ಖಾಣ್ ಜಾಯ್ ಪುರ್ತೆ ರಿಟಿನ್ absorption ಜಾಯ್ನಾ ಮ್ಹಣ್ ಅರ್ಥ್. ಹೋಮಿಯೋಪಥಿಕ್ ಒಕ್ತಾಂ ತ್ಯಾ ತ್ಯಾ ವ್ಯಕ್ತಿಕ್ ಸಂಬಂಧ್ ಜಾಲ್ಲೆ ಬರಿ ದಿಂವ್ಚಿಂ ದೆಕುನ್ ಹೊ ಸಮಸೊ ಹ್ಯಾ ಒಕ್ತಾಂನಿ ಖಂಡಿತ್ ಗೂಣ್ ಕರ್ತೆತ್. ಭಲಾಯ್ಕೆಭರಿತ್ ಖಾಣಾಂ ಸಾಂಗಾತಾ ಹಿಂ ಒಕ್ತಾಂ ಘೆತ್ಲಾರ್ ಭಲಾಯ್ಕೆ ಬರ್ಯಾ ರಿಟಿನ್ ಸಾಂಬಾಳ್ತೆತ್. ಗರ್ಭೆಸ್ತ್ ಸ್ತ್ರೀಯಾಂನಿ ಹಿಂ ಒಕ್ತಾಂ ಕಿಂತೆಂಚ್ ಆಕಾಂತಾವಿಣೆಂ ಸೆವ್ಯೆತ್. ಭುರ್ಗ್ಯಾಂಕ್ ಹ್ಯಾ ಚಿಕಿತ್ಸೆ ವರ್ವಿಂ ಭಲಾಯ್ಕೆ ಬರಿ ಕರುಂಕ್ ಭೋವ್ ಸುಲಭ್. ಖುಶೆನ್ ಭುರ್ಗಿಂ ಹಿಂ ಒಕ್ತಾಂ ಸೆವ್ತಾತ್ ಆನಿ ಒಕ್ತಾಂಚೊ ದುಷ್ಪರಿಣಾಮ್ ಆಸ್ಚೊನಾ. ಮೊಂಡಿ ಫೆಸ್ಟಾಚ್ಯಾ ಸಂದರ್ಭಿಂ ಆಮ್ಚೆ ಭೊಂವ್ಚೊಣಿ ವಾಡ್ಲ್ಯಾ ರಾಂದ್ಲಾಯ್ ಆನಿ ಫಳ ವಸ್ತುಂಚೊ ಮಹತ್ವ್ ಸಮ್ಜುನ್ ಘೆಂವ್ಕ್ ಪ್ರಯತ್ನ್ ಕರ್ಚಾಂ ಆನಿ ಆಮ್ಚ್ಯಾ ಕುಟ್ಮಾಂಚಿ ಭಲಾಯ್ಕೆ ಸಾಂಬಾಳ್ಚಾಂ. ಸರ್ವಾಂಕ್ ಬರೆಂ ಘೆಸ್ತ್ ಮಾಗ್ತಾಂ.

- ಡಾ| ಜೆಸಿಂತಾ

ಫಾ| ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕೊಲೆಜ್, ದೇರಳಕಟ್ಟೆ, ಮಂಗ್ಳೂರ್  
ಫೋನ್: 9448155071



“ಹಾಸ್ಟಾ ತೊಂಡಾನ್ ದಿತಾ ತೊ, ದೆವಾಕ್ ಮೊಗಾಚೊ!”

## ನಾಂ ವಿಶೆಂತ್ ಜಾವ್ನ್ ಸಭಾ, ವಾಲೆನ್ನಿಯಾ ಘಟಕಾಚಿ ವರಾಚಿ ವರ್ಧಿ

ಮ್ಹಜೆ ಥಂಯ್ ಮೋಗ್ ನಾ ಜಾಯ್ ಜಾಲ್ಯಾರ್, ಹಾಂವ್ ಆವಾಜ್ ಕರ್ತಲೆ ವಾಟ್ಲೆಬರಿಂ, ಕಿಣ್ಣೆಣ್ಣಿಲ್ಯಾ ತಾಳಾಬರಿಂ”  
(ಸಾಂ ಪಾವ್ಲುನ್ ಕೊರಿಂಥ್‌ಗಾರಾಂಕ್ ಬರಯಿಲ್ಲ್ಯಾ ಪಯ್ಲ್ಯಾ ಪತ್ರಾಂತ್ಲೆಂ)

ಹ್ಯಾ ವರಾ ಆಮ್ಚೆ ಫಿರ್ಗಜೆನ್ ‘ಮೊವಾಳಾಯ್’ ಮ್ಹಳ್ಳೊ ಗೊವ್ಳಿಕ್ ಧ್ಯೇಯ್ ಜಾವ್ನ್ ಘೆಲ್ಲಾ. ಮೊವಾಳಾಯೆಥಾವ್ನ್ ಸೆವಾ ರೂಪ್ ಘೆತಾ. ಹೊಜ್ ಧ್ಯೇಯ್ ಫೆಡರಿಕ್ ಓರೂನಾಮಾನ್ ಆಪ್ಲ್ಯಾ ಮನಾಂತ್ ಧರುನ್ 1833 ಇಸ್ಟೆಂತ್ ಥೊಡ್ಯಾ ತರ್ಯಾಂಟ್ಯಾಂ ಸಾಂಗಾತಾ ಸ್ಥಾಪಿತ್ ಕೆಲ್ಲೊ ಹೊ ಮೇಳ್ ಆಜ್ ಸಗ್ಳ್ಯಾ ಕಥೊಲಿಕ್ ಪವಿತ್ ಸಭೆಂತ್ ‘ಸಾಂತ್ ವಿಶೆಂತ್ ಪಾವ್ಲಾಚಿ ಸಭಾ’ ಜಾವ್ನ್ ನಾಂವಾಡ್ಲಾ.

1935 ಇಸ್ಟೆಂತ್ ಆಮ್ಚಿ ವಾಲೆನ್ನಿಯಾ ಫಿರ್ಗಜೆ ಸ್ಥಾಪಿತ್ ಜಾಲ್ಲ್ಯಾ ವರಾಚ್ ಹ್ಯಾ ಧ್ಯೇಯಾವರ್ವಿಂ ಪ್ರಭಾವಿತ್ ಜಾಲ್ಲ್ಯಾ ಆಮ್ಚೆ ಫಿರ್ಗಜೆಚ್ಯಾ ಥೊಡ್ಯಾ ಮಾನೆಸ್ತಾಂನಿ ಹೊ ಮೇಳ್ ಆಮ್ಚೆ ಫಿರ್ಗಜೆಂತ್ ಆರಂಭ್ ಕೆಲೊ. ದೆವಾಚೆ ಕುರ್ಪೆನ್ ಹೊ ಮೇಳ್ ಆಜೂನ್ಯಾಯಿ ಆಮ್ಚ್ಯಾ ಫಿರ್ಗಜೆಂತ್ ಜಿವಾಳ್ ಆನಿ ಕ್ರಿಯಾಳ್ ಆಸಾ ಮ್ಹಣೊಂಕ್ ಆಮ್ಕಾಂ ಅಭಿಮಾನ್ ಆನಿ ಸಂತೊಸ್ ಭೊಗ್ತಾ.

ಆಮ್ಚಾ ಹ್ಯಾ ಘಟಕಾಂತ್ 21 ಜಣಾಂ ಭಾವ್-ಭಯ್ಣಿಂ ಆಸಾಂವ್. ವರಾಚಾ ಹರ್ ಎಕಾ ಆಯ್ತಾರಾ ಚುಕಾನಾಸ್ತಾನಾ ಆಮ್ಚಿ ಜಮಾತ್ ಆಮಿ ಚಲಯ್ಲ್ಯಾ.

ಹೊ ಆಮ್ಚೊ ಮೇಳ್ ಆಜೂನ್ಯಾಯಿ ಜಿವಾಳ್ ಆನಿ ಕ್ರಿಯಾಳ್ ಆಸಾ ತರ್ ಹಾಕಾ ಮುಖ್ಯ್ ಕಾರಣ್ ಆಮ್ಚ್ಯಾ ಮೊಗಾಳ್ ಆನಿ ಉದಾರ್ ಮನಾಚ್ಯಾ ಫಿರ್ಗಜೆಗಾರಾಂಥಾವ್ನ್ ವರಾನ್ ವರ್ನ್ ಚಡಿತ್ ಮಾಪಾನ್ ಮೆಳ್ಳೆಂ ತೆಂ ದಾನ್. ಹ್ಯಾ ದಾನಾಚೊ ಸಂಪೂರ್ಣ್ ಸದುಪಯೋಗ್ ಜಾಯ್ತಾಯ್ ಮ್ಹಳ್ಳ್ಯಾ ಇರಾದ್ಯಾನ್ ಕುಮ್ಕೆಕ್ ಆಯಿಲ್ಲಿ ಹರ್ ಏಕ್ ಮನವಿ ಪರಿಶೀಲನ್ ಕರ್ನ್ ಗರ್ಜೆವಂತಾಂಕ್ ಕುಮೊಕ್ ಮೆಳಾಶೆ ಕರ್ತಾಂವ್.

ಹ್ಯಾ ವರಾ ಆಮಿ ಜಮೊ ಕೆಲ್ಲೆಂ ದಾನ್ ಆನಿ ಫಿರ್ಗಜೆಂತ್ಲ್ಯಾ ಗರ್ಜೆವಂತಾಂ ಪಸತ್ ಖರ್ಚ್ ಕೆಲ್ಲೊ ಸಂಪೂರ್ಣ್ ವಿವರ್ ಹಾಂಗಾಸರ್ ದಿಲಾ. ಆಮ್ಚ್ಯಾ ಫಿರ್ಗಜೆಂತ್ಲ್ಯಾ ಭಾಯ್ಲ್ಯಾ ಫಿರ್ಗಜೆಂತ್ಲ್ಯಾ ಆನಿ ವಿದೇಶಾಂತ್ಲ್ಯಾ ಸರ್ವ್ ದಾನಿಂಕ್ ಆಮಿ ದೇವ್ ಬರೆಂ ಕರುಂ ಮ್ಹಣ್ತಾಂವ್ ಆನಿ ಸರ್ವೆಸ್ಪರಾಚಿಂ ವಿಂಚ್ಕಾರ್ ಆಶೀರ್ವಾದಾಂ ತಾಂಚೆರ್ ಆನಿ ತಾಂಚಾ ಕುಟ್ಮಾಂಚೆರ್ ಪಡೊಂದಿತ್ ಮ್ಹಣ್ ಆಮಿ ಮಾಗ್ತಾಂವ್. ತ್ಯಾ ಶಿವಾಯ್ ಆಮ್ಚ್ಯಾ ಹರ್ ಎಕಾ ಜಮಾತಿಚೆರ್ ಆಮ್ಚ್ಯಾ ದಾನಿಂಚೊ ಆಮಿ ವಿಶೇಸ್ ಧರಾನ್ ಉಡಾಸ್ ಕಾಡ್ತಾಂವ್ ಆನಿ ತಾಂಚಾ ಸರ್ವ್ ಇರಾದ್ಯಾಂ ಪಾಸತ್ ಮಾಗ್ತಾಂವ್.

ಹರೈಕಾ ಜಮಾತೆವೆಳಾರ್ ಸಭೆಚ್ಯಾ ಸಾಂದ್ಯಾಂಚಿ ಘುಟಾಚಿ ಕುಮೊಕ್ ಆಮಿ ಜಮೊ ಕರ್ತಾಂವ್. ಫಿರ್ಗಜೆಗಾರಾಂಚ್ಯಾ

ಘರಾಂನಿ ವಚೊನ್ ತಾಂಣಿ ಮೊಗಾನ್ ದಿಲ್ಲೆಂ ದಾನ್ ಆಮಿ ಜಮೊ ಕರ್ತಾಂವ್. ಆಮ್ಕಾಂ ವರೊ ಅಭಿಮಾನ್ ಆನಿ ಸಂತೊಸ್ ಭೊಗ್ತಾಕೀ ದಾನ್ ದಿಂವ್ಪೆ ಹರೈಕ್ ಫಿರ್ಗಜೆಗಾರ್ ಆಮ್ಕಾಂ ಮೊಗಾನ್ ಸ್ವಾಗತ್ ಕರ್ತಾತ್. ಹರೈಕಾ ವರಾ ತಾಂಣಿ ದಿಂವ್ಪೆಂ ದಾನ್ ಚಡೊನ್‌ಚ್ ಯೆತಾ ಮ್ಹಳ್ಳಿ ಆಮ್ಕಾಂ ವರಿ ಧಾದೊಸ್ತಾಯ್.

ಹ್ಯಾ ಕಾಳಾರ್ ಆಮ್ಚೆ ಸಬಾರ್ ಭಾವ್ ಆನಿ ಭಯ್ಣಿಂ ಶಿಕ್ಷಣಾಚ್ಯಾ ಆನಿ ವಯ್ಕಾಳಿಯೆ ಚಿಕಿತ್ಸೆಚ್ಯಾ ದುಬಾರಿ ಮೊಲಾವರಿಂ ಭಾರಿಚ್ ಅಡ್ಡತಾತ್ ಆನಿ ಕಶ್ಟತಾತ್. ಹಾಕಾ ರುಜ್ವಾತ್ ಮ್ಹಳ್ಳೆಬರಿ ಥೊಡ್ಯಾ ವರಾಂಥಾವ್ನ್ ಆಮಿ ಹ್ಯಾ ಉದ್ದೇಶಾ ಪಾಸತ್ ದಿಲ್ಲಿ ಕುಮೊಕ್ ಆನಿ ಆರ್ಥಿಕ್ ಸಹಾಯ್ ತಿದೊಡ್ಯಾ ವಾಂಟ್ಕಾಂನಿ ವಾಡ್ಲ್ಯಾ.

ಹ್ಯಾ ಭಾಗಿ ಸುವಾಳ್ಕಾರ್ ಆಮ್ಚೊ ಅತ್ರಿಕ್ ದಿರೆಕ್ಟೊರ್ ಆನಿ ವಿಗಾರ್ ಮಾ ಬಾ| ಜೇಮ್ಸ್ ಡೆ'ಸೋಜಾ -ತಾಣಿ ದಿಂವ್ಚ್ಯಾ ಉತ್ತಮ್ ಮಾರ್ಗದರ್ಶನ್ ಆನಿ ಪ್ರೋತ್ಸಾಹಾ ಪಾಸತ್ ಆಮಿ ಮನಪೂರ್ವಕಿಂ ಉಪ್ಕಾರ್ ಆಟಯ್ತಾಂವ್. ಸಹಾಯಕ್ ವಿಗಾರ್ ಮಾ ಬಾ| ಸೈಮನ್ ಕ್ಲಿಫರ್ಡ್ ಪಿಂಟೊ ಆನಿ ಫಿರ್ಗಜೆಚಾ ಸರ್ವ್ ಸಂಘ-ಸಂಸ್ಥಾಚೊ, ಧಾರ್ಮಿಕ್ ಮೆಳಾಂಚೊ, ಗುರ್ಕಾರ್ ಆನಿ ಗುರ್ಕಾರ್ನಿಂಚೊ ಆಮಿ ಉಪ್ಕಾರ್ ಬಾವುಡ್ನ್ ತಾಂಕಾಂ ದೇವ್ ಬರೆಂ ಕರುಂ ಮ್ಹಣ್ತಾಂವ್.

### ಖಾಲ್ತಿ ವಿನಂತಿ

ಆಮ್ಚ್ಯಾ ಫಿರ್ಗಜೆಂತ್ ಸಬಾರ್ ಉದಾರ್ ಮನಾಚೊ ಲೋಕ್ ಆಸಾ ಆನಿ ಖಂಡಿತ್ ಜಾವ್ನ್ ತಾಂಕಾಂ ದುರ್ಬಲ್ಯಾಂ ಥಂಯ್ ಹುಸ್ಕೊ ಆಸಾ ಆನಿ ಕುಮಕ್ ಕಡ್ಲೆಂ ಮನ್ಯಾಯಿ ಆಸಾ. ಪುಣ್ ತಾಂಕಾಂ ಫಾವೊತೊ ಸಂದರ್ಭ್ ಮೆಳಾನಾ. ತುಮ್ಚ್ಯಾ ಘರಾಂನಿ ಬರಿಂ ಕಾರ್ಯಿಂ ಮ್ಹಣ್ಣೆ ವೊಲ್, ಕುಮಾರ್, ಲಗ್ನ್, ಬುಭೈವ್ ಜಾಂವ್ಣೆವೆಳಿಂ ತುಮಿಂ ಪುಲ್ ಯಾ ಪುಲಾಚಿ ಪಾಕಿ ಆಮ್ಚ್ಯಾ ಸಭೆಕ್ ದೀವ್ನ್ ಫಿರ್ಗಜೆಂತ್ಲ್ಯಾ ಅತೀ ದುರ್ಬಲ್ಯಾ ಕುಟ್ಮಾಂಕ್ಯಾಯಿ ತುಮ್ಚ್ಯಾ ಸಂತೊಸಾಂತ್ ವಾಂಟಿಲಿ ಕರ್ತೆತ್.

ಆಮ್ಚ್ಯಾ ಫಿರ್ಗಜೆಂತ್ ಆತಾ'ತಾಂ ಸಬಾರ್ ನವಿಂ ಕುಟ್ಮಾಂ ಆಯ್ಕಾಂತ್ ಆಸ್ತಾಂ, ತಾಣಿಂಯಿ ಆಮ್ಚ್ಯಾ ಸಭೆಕ್ ದಾನ್ ದೀವ್ನ್ ಆಮ್ಚ್ಯಾ ಫಿರ್ಗಜೆಂತ್ಲ್ಯಾ ದುರ್ಬಲ್ಯಾ ಕುಟ್ಮಾಂಕ್ ಆದಾರ್ ದಿಂವ್ಚ್ಯಾಕ್ ವಿನಂತಿ ಕರ್ತಾಂವ್.

ಜರ್ ಹ್ಯಾ ಸಭೆ ಮುಖಾಂತ್ ತುಮಿ ದುರ್ಬಲ್ಯಾ ಕುಟ್ಮಾಂಕ್ ಆದಾರ್ ದೀಂವ್ಕ್ ಖುಶಿ ವರಾತ್ ತರ್, ತುಮಿ ಸಭೆಚಾ ಖಂಚ್ಕಾಯಿ ಭಾವಾ/ಭಯ್ಣಿಕ್ ಖುದ್ ವಾ ಟಿಲಿಫೊನಾ ಮುಖಾಂತ್ ಸಂಪರ್ಕ್ ಕರ್ಚಿ ಸಭೆಚಿ ಭಾವ್ ಆನಿ ಭಯ್ಣಿಂ ತುಮ್ಚ್ಯಾ ಘರಾಂನಿ ಯೆವ್ನ್ ತುಮಿ ದಿಂವ್ಪೆಂ ದಾನ್ ಮೊಗಾನ್ ಸ್ವೀಕಾರ್ ಕರ್ತೆಲೆ.

- ತುಮ್ಚೆ ಥಂಯ್ ವಿಶ್ವಾಸಿ,  
ವೈಶಂತಿಕ್ ಭಾವ್ ಆನಿ ಭಯ್ಣಿಂ

**ವರಾಚಿಂ ಲೇಕ್ ಎಪ್ರಿಲ್ 1, 2014 ಥಾವ್ನ್ ಮಾರ್ಚ್ 31, 2015 ಪರ್ಯಾಂತ್**

ಜಮೊ ಜಾಲ್ಯೊ ಐವಜ್	ರು.	ಖರ್ಚ್ ಜಾಲ್ಯೊ ಐವಜ್	ರು.
ವರಾಚ್ಯಾ ಸುರ್ವಚೊ ಐವಜ್	1,06,075	ಭಕ್ತಿಕ್ ಕಾರ್ಯಾಂನಿ ಖರ್ಚ್	1,990
ಆದ್ಲ್ಯಾ ವರಾಚಿ ವೈದ್ಯಕೀಯ್ ಆನಿ ಶಿಕ್ವಾಖಾತಿರ್ ಮೀಸಲಾತಿ	1,00,000	ವೊರ್ವೆನ್ ದಿಲ್ಲಿ ಕುಮೊಕ್	1,08,289
ಸಾಂದ್ಯಾಂಚಿ ಘಟಾಚಿ ವಂತಿಗಿ	45,130	ಚಿಕಿತ್ಸೆ /ವಕ್ತಾಂ ಖಾತಿರ್ ಕುಮೊಕ್	2,10,828
ಫಿರ್ಗಜ್‌ಗಾರಾಂಚಿಂ ವರಾವಾರ್ ದಾನ್	2,92,400	ಶಿಕ್ವಾಕ್ ಕುಮೊಕ್	1,01,038
ಬಾಯ್ಲೆಂ ಆನಿ ವಿದೇಶಾಂತ್ಲೆಂ ಇತರ್ ದಾನ್	71,890	ಘರ್ ರಿಪೇರಿಕ್ ಕುಮೊಕ್	29,000
ಫೆಸ್ತಾಂಕ್/ಸಭೆಚ್ಯಾ ಕಾರ್ಯಕ್ರಮಾಂಕ್ ಮೆಳ್‌ಲೆಂ ದಾನ್	46,936	ಮೊರ್ಲಾಂಕ್ ಕುಮೊಕ್	14,300
ಟ್ರಸ್ಟ್ ಫಂಡಾ ಥಾವ್ನ್ ಮೆಳ್‌ಲಿ ವಾಡ್	53,377	ಕಾಜಾರಾಂಕ್ ಕುಮೊಕ್	5,000
ಬೆಂಕಾ ಥಾವ್ನ್ ಮೆಳ್‌ಲಿ ವಾಡ್	8,877	ರುಜಾಯ್ ಕಾಥೆದ್ರಾಲ್ ಸಾಮೂಹಿಕ್ ಕಾಜಾರಾಂಕ್ ದಾನ್	5,000
		ಕಲ್ಯಾಣ್‌ಪುರ್ ಒಜಾನಾಮ್ ಪ್ರಾಯ್‌ವಂತ್ ಆಶ್ರಾಕ್	10,000
		ಫೆಸ್ತಾಂಕ್ /ಸಭೆಚ್ಯಾ ಕಾರ್ಯಕ್ರಮಾಂಕ್ ಕುಮೊಕ್	65,360
		ಟಿಪ್ಪಾಲ್ ಛಾಪೊ, ಪತ್ರಾಂ ಆನಿ ಇತರ್ ಖರ್ಚ್	1,247
		ಪಾಟಿಕ್ ಸಮಿತಿಕ್ 10% ವಂತಿಗಿ	43,217
		ವೈದ್ಯಕೀಯ್ ಆನಿ ಶಿಕ್ವಾ ಖಾತಿರ್ ಮೀಸಲಾತಿ	1,00,000
		ವರ್ಸಾಚ್ಯಾ ಆಕ್ರೇಕ್ ಉರ್‌ಲ್ಯೊ ಐವಜ್	29,416
<b>ಜುಮ್ಲಾ</b>	<b>7,24,685</b>	<b>ಜುಮ್ಲಾ</b>	<b>7,24,685</b>

**ಟ್ರಸ್ಟ್ ಫಂಡ್**

ಎಪ್ರಿಲ್ 1, 2014 ಥಾವ್ನ್ ಮಾರ್ಚ್ 31, 2015 ಪರ್ಯಾಂತ್

1. ಐರಿನ್, ರಿಚ್ಚರ್ಡ್ ಸಿಕ್ಲೇರಾ ಆನಿ ಕುಟಮ್ ರು.	1,50,000
2. ನಾಂವ್ ನಾಕಾ	50,000
3. ವಲೇರಿಯನ್ ಆನಿ ಜುಲಿಯಾನಾ ರೊಡ್ರಿಗ್ಸ್	50,000
4. ರಿಚ್ಚರ್ಡ್ ಆನಿ ಎವ್ಲಿನ್ ಸಿಕ್ಲೇರಾ	50,000
5. ಕ್ಲೋಡ್ ರೊಡ್ರಿಗ್ಸ್ ಆನಿ ಕುಟಮ್	1,50,000
6. ರಿಚರ್ಡ್ ಕೊನ್ಸೆಸೊ	50,000
7. Divine Mercy Fund	1,50,000
<b>ಜುಮ್ಲಾ</b>	<b>6,50,000</b>

ಹ್ಯಾ ಸರ್ವ್ ಟ್ರಸ್ಟ್ ಫಂಡಾ ಥಾವ್ನ್ ಆದ್ಲ್ಯಾ ವರಾ ಮೆಳ್‌ಲಿ ವಾಡ್ ರು. 53,377 ಆಮಿ ಇಸ್ಕೂಲಾಂಚ್ಯಾ ಭುರ್ಗುಂಚ್ಯಾ ಶಿಕ್ವಾಕ್, ವೊಕ್ತಾಂಕ್, ಚಿಕಿತ್ಸೆಕ್ ಆನಿ ದುರ್ಬಲ್ಯಾಂಚ್ಯಾ ಬರ್ಯಾಪಣಾ ಖಾತಿರ್ ಉಪಯೋಗ್ಗಿಲ್ಯಾ ಹೊ ಟ್ರಸ್ಟ್ ಫಂಡ್ ಆಸಾ ಕೆಲ್ಲ್ಯಾ ಸರ್ವ್ ದಾನಿಂಕ್ ಆಮಿ ಸದಾಂಚ್ ಅಭಾರಿ ಜಾವ್ನಾಸಾಂವ್. ತಾಂಚ್ಯಾ ಕುಟ್ಮಾ ಖಾತಿರ್ ಪ್ರತ್ಯೇಕ್ ಜಾವ್ನ್ ಮಾಗ್ತಾಂವ್.

ಆಮ್ಚ್ಯಾ ಪಾತ್ರ್ಲೊನ್, ಸಾಂತ್ ವಿಶೆಂತ್ ಪಾವ್ಲಾಚಿಂ ಘೆಸ್ತ್ ಆಮಿ ಹ್ಯಾ ವರಾ ಸಪ್ಟೆಂಬರ್ 27 ತಾರಿಕೆರ್ ಆಯ್ತಾರಾ ಸಕಾಳಿಂ 7.00 ವೊರಾರ್, ಪವಿತ್ರ್ ಎವ್ಗ್ರಿಪ್ತಿಕ್ ಬಲಿದಾನ್ ಭೆಟವ್ನ್ ಆಚರಿತಲ್ಯಾಂವ್. ಹ್ಯಾ ಸಂಭ್ರಮಿಕ್ ಬಲಿದಾನಾಕ್ ತುಮ್ಕಾಂ ಸರ್ವಾಂಕ್ ಮೊಗಾಚಿಂ, ವತ್ತಾಯೆಚಿಂ ಆಪೊವ್ಣೆಂ ದಿತಾಂವ್. ತ್ಯಾ ದೀಸ್ ಮಿಸಾವೆಳಿಂ 2014-2015 ವರ್ಸಾಚಿಂ ಲೇಕ್ ಆನಿ ವರ್ದಿ ವಾಚುನ್ ಸಾಂಗ್ತಲ್ಯಾಂವ್.

**ಸಭೆಚಿಂ ಭಾಂವ್ಡಾಂ**

ನಾಂವ್	ಹುಡ್ಕೊ	ಮೊಬೈಲ್	ಫೋನ್
ಮಾ  ಬಾ  ಜೇಮ್ಸ್ ಡಿ'ಸೋಜ	ಅತ್ಮಿಕ್ ದಿರೆಕ್ಟೊರ್	9449664005	2436913
ಭಾವ್ ಆಲ್ವಿನ್ ಫರ್ನಾಂಡಿಸ್	ಅಧ್ಯಕ್ಷ	9481974827	2248596
ಭಾವ್ ವಿಲೆಡ್ ಮಸ್ಕರೇನ್ಸಸ್	ಉಪಾಧ್ಯಕ್ಷ	9886064450	2437915
ಭಾವ್ ಫೆಲಿಕ್ಸ್ ಎಫ್. ಡಿ'ಸಿಲ್ವಾ	ಕಾರ್ಯದರ್ಶಿ	9845139983	2437145
ಭಾವ್ ಫ್ರಾನ್ಸಿಸ್ ಕ್ರಿಸ್ತಾ	ಖಜಾನ್ದಾರ್	9449592299	2247474
ಭಾವ್ ಜೋಸೆಫ್ ಮಿಸ್ಕಿತ್	ಸಹ ಕಾರ್ಯದರ್ಶಿ		2431067
ಭಯ್ಲೆ ಜೆಸ್ಸಿ ಬಾರೆಟೊ	ಸಹ ಖಜಾನ್ದಾರ್	8105868241	2435054
ಭಾವ್ ಐವನ್ ಡಿ'ಸೋಜ	ಲೇಕ್ ತಪಾಸ್ತಾರ್	9844055302	4265676
ಭಾವ್ ವಿಸ್ವೆಂಟ್ ಪಿಂಟೊ	ಲೇಕ್ ತಪಾಸ್ತಾರ್	9945311626	2436843

**ಸಾಂದೆ**

ಭಾವ್ ವಿಕ್ಟರ್ ಲಸ್ತಾದೊ	9686124404	2430144
ಭಾವ್ ಆಲ್ವಿನ್ ಮಸ್ಕರೇನ್ಸಸ್	9980060440	2437325
ಭಾವ್ ರಿಚರ್ಡ್ ಮಸ್ಕರೇನ್ಸಸ್	9845013249	2418649
ಭಾವ್ ಸಂತೋಷ್ ಸಿಕ್ಲೇರಾ	9448457529	2437529
ಭಾವ್ ಲಿಯೊ ತಾವ್ರೊ	9449035271	2435271
ಭಾವ್ ಡೇವಿಡ್ ಡಿ'ಸೋಜ	9980185823	2434068
ಭಯ್ಲೆ ಐಡಾ ಡಿ'ಸೋಜ	9900829580	2439058
ಭಯ್ಲೆ ಸಿಲ್ವಿಯಾ ಸಿಕ್ಲೇರಾ	9901489538	2438947
ಭಯ್ಲೆ ಮೋಲಿ ರೇಗೊ	9845926316	2242255
ಭಯ್ಲೆ ಸ್ಟೆಲ್ಯಾ ಲೋಜೊ	9448386745	2436745
ಭಯ್ಲೆ ಪ್ಲಾವಿಯಾ ಲುವಿಸ್	9901740866	
ಭಯ್ಲೆ ಫ್ರಾನ್ಸಿಯಾ ಸಿಕ್ಲೇರಾ	9342596206	

**ಗೌರವ್ ಸಾಂದೆ**

ಭಾವ್ ಬಿ. ಎಮ್. ಡಿ'ಸೋಜ  
ಭಾವ್ ಚಾರ್ಲ್ಸ್ ಡಿ'ಸೋಜಾ

ಮೊಂತಿ ಫೆಸ್ಟ್ ಲೇಖನ್  
ಸ್ಪರ್ಧಾಂತ್ ಪಯ್ಲಿಂ ಸ್ಥಾನ

# ಆಮ್ಚಿ ಮೊಂತಿ ಫೆಸ್ಟ್

ಪಾವ್ಲಾಚ್ಯಾ ಯೆಣ್ಯಾನ್ ಸಗ್ಳಿ ಪೃಥ್ವಿ ಸಂತೊಸಾನ್ ಪಾಚ್ಯಾ ರಂಗಾನ್ ಫುಲೊನ್ ರಾವ್ತಾ. ಥಂಡ್ ವಾರೆಂ ಮತ್ ಪ್ರಶಾಂತೆಕ್ ವರ್ನ್ ಪಾವಂವ್ಕ್ ಸಕ್ತಾ. ಪೃಥ್ವೆನ್ ಫುಲಾಂ ಫಳಾಂ ಆಮ್ಕಾಂ ಉದಾರ್ ಮನಾನ್ ದಿಂವ್ಚೊ ಕಾಳ್ ಹೊ. ಆನಿ ಹೊಚ್ ತೊ ಕಾಳ್ ಭುರ್ಗಿಂ ಮರೈಕ್ ಫುಲಾಂ ಅರ್ಪುಂಕ್ ಇಗರ್ಜಿ ತೆವ್ಣಿನ್ ಮೆಟಾಂ ಕಾಡ್ನ್ ಸಂತೊಸಾನ್ ಮೊಂತಿ ಫೆಸ್ಟ್ ಮ್ಹಣ್ಣೆ ಕುಟ್ಮಾಚೆಂ ಫೆಸ್ಟ್ ಆಚರುಂಚೊ ಕಾಳ್.

ಆಮ್ಚಿ ಸದಾಂಚ್ಯಾ ಜಿವಿತಾ ಥಾವ್ನ್ ಥೊಡೊ ವಿರಾಮ್ ಫೆವ್ನ್ ಕುಟ್ಮಾದಾರಾಂ ಸಂಗಿಂ ಥೊಡೊ ವೇಳ್ ಖರ್ಚುಂಕ್ ಹೆಂ ಫೆಸ್ಟ್ ಆಮ್ಕಾಂ ಎಕ್ ಆವ್ಕಾಸ್ ದಿತಾ. ಹಾಕಾ ತಯಾರಾಯ್ ಜಾವ್ನ್ ನೋವ್ ದಿಸಾಂಚೆಂ ನೊವೆನ್ ಕರುನ್, ಮರೈಕ್ ಫುಲಾಂ ಅರ್ಪುಂಚೆಂ ಏಕ್ ಆಕರ್ಷಣ್ ಜಾವ್ನಾಸಾ. ಹೆಂ ಫೆಸ್ಟ್ ಆಮ್ಕಾಂ ಮರೈಚೆಂ ಭಕ್ತಿಪಣ್ ಚಡಂವ್ಕ್ ಆಧಾರ್ ದಿತಾ. ಫೆಸ್ಟ್ ದಿಸಾ ನವ್ಯಾ ಬೆಳ್ಳಾಚೆರ್ ಆಶೀರ್ವಾದ್ ಫಾಲ್ಸ್, ನವೆಂ ಸೆಂವ್ಚೆಂ, ಕುಟ್ಮಾಖಾತಿರ್ ಮಾಗ್ಣೆಂ ಆನಿ ಸಾಂಗಾತಾ ಜೆವಣ್ ಕರ್ಚೆಂ ಫೆಸ್ಟಾಚೊ ಸಂತೊಸ್ ದೊಡ್ಡೊ ಕರ್ತಾ. ಆಮ್ಚಿ ಮಾಲ್ವಡ್ಯಾಂ ಥಾವ್ನ್ ಆಯಿಲ್ಲಿ ರಿವಾಜ್ ಆಮಿ ಪಾಳ್ಸ್, ಆಮ್ಚಿ ಕೊಂಕ್ಣಿ ಸಂಸ್ಕೃತಿ ಉರಂವ್ಕ್ ಆವ್ಕಾಸ್ ಲಾಭಾ.

ಮೊಂತಿ ಫೆಸ್ಟ್ ಇಗರ್ಜೆಂತ್ ಸಂಭ್ರಮ್ತಾನಾ ಆಮಿಂ ದೋನ್ ಸಂಗಿಂ ಖಾತಿರ್ ದೆವಾಕ್ ಆರ್ಗಾಂ ದಿತಾಂವ್. ಪಯ್ಲಿಂ ಆಮ್ಕಾಂ ದಿಲ್ಲಾ ನವ್ಯಾ ಬೆಳ್ಳಾ ಖಾತಿರ್. ಪಾವ್ನ್ ಆರಂಭ್ ಜಾತಾನಾ ಆಮ್ಚಿ ಕೃಷಿಕ್ ಮಾತ್ಯೆಂತ್ ಭಿಂ ವೊಂಪುನ್, ತಾಂಚೊ ವಾವ್ರ್ ಆರಂಭ್ ಕರ್ತಾತ್. ಆಮ್ಚೆ ಖಾತಿರ್ ತಾಂಚೆ ಜೀವನ್ ದೀಸ್ ರಾತ್ ಗಾದ್ಯಾಂ ತೊಟಾಂನಿ ಸಾರುನ್ ಆಮ್ಕಾಂ ಬರೆಂ ಖಾಣ್ ಮೆಳಾಶೆಂ ಕರ್ತಾತ್. ಅಶೆಂ ಮೆಳ್ಲೆಂ ಪಯ್ಲೆಂ ಬೆಳೆಂ ದೆವಾಕ್ ಅರ್ಪುನ್, ಮಿಕ್ಲೆಲೆಂ ಆಪ್ಲ್ಯಾ ದಿಸ್ಪಡ್ಯಾ ಗ್ರಾಸಾ ಖಾತಿರ್ ವಾಪರ್ತಾತ್. ದುಸ್ರೆಂ ಜಾವ್ನ್ ಆಮಿ ಕುಟ್ಮಾ ಖಾತಿರ್ ಮಾಗ್ತಾಂವ್. ಇಗರ್ಜೆಂತ್ ಪವಿತ್ರ್ ಕೆಲ್ಲಿ ಭಾತಾಚಿ ಕಣಿ ಫರಾ ಹಾಡುನ್, ಸಾಂಗಾತಾ ನವೆಂ ಸೆವುನ್, ಆಪುಟ್ ರಾಂದ್ಲಯೆಚೆಂ ಜೆವಣ್ ಶಿರೊತೆರ್ ಜೆವ್ತಾನಾ ಕುಟ್ಮಾಚೊ ಭಾಂದ್ ಜಿವೊ ಜಾತಾ. ಸರ್ವ್ ಆಮ್ಚಿ ಕುಟ್ಮಾಂತ್ ಅಂತರ್ಲ್ಯಾಂಚೊ ಆಮಿ ಉಗ್ತಾಸ್ ಕಾಡ್ತಾಂವ್ ಆನಿ ಪರ್ಗಾವಾಂತ್ ಆಸ್ಲ್ಯಾಂ ಖಾತಿರ್ ಮಾಗ್ತಾಂವ್ ಆನಿ ನವೆಂ ಧಾಡ್ನ್ ದಿತಾಂವ್.

ಮೊಂತಿ ಫೆಸ್ಟ್ ವೆಳಾರ್ ಭುರ್ಗಾಂಕ್ ಜಾಂವ್ಚೊ ಸಂತೊಸ್ ವೆಗೊಚ್. ನೋವ್ ದೀಸ್ ಫುಲಾಂ ಎಕ್ಟಾಂವ್ಚೆಂ,

ಮಿಠಾಯ್, ಕೊಬು ಘೆಂವ್ಚೆಂ, ಮುಕ್ಲ್ಯಾನ್ ರಾವ್ಲ್ಯಾಂಚ್ಯಾ ಮಾತ್ಯಾರ್ ಫುಲಾಂ ಉಡಂವ್ಚೆಂ ಇತ್ಯಾದಿ ತಾಂಕಾಂ ಸಂತೊಸ್ ದಿತಾ. ಆದಿಂ “ವೊಡ್ತಾ ಹಿತ್ತಾಂನಿ ಸೊಡ್ಯಾಂ” ಕಂತಾರಾ ತೆಕಿತ್ ದುಸ್ರ್ಯಾಂಚ್ಯಾ ವೊಡ್ತಾಂತ್ಲಿಂ ಜಿಡ್ಡೆ, ದಸೈಚಿಂ ಫುಲಾಂ, ಗೊಂಡೆ ಕಾಡ್ತಾನಾ, ಥೊಡ್ಯಾಂನಿ ಧಾಂವ್ಡಾಯ್ತಾನಾ ಆನಿ ಥೊಡ್ಯಾಂನಿ ಮೊಗಾನ್ ದಿತಾನಾ ಜಾಂವ್ಚೊ ಸಂತೊಸ್ ಆಜ್ ಮೆಳಾನಾ. ಆಜ್ಕಾಲ್ ಸಾಂತೆಂತ್ಲ್ಯಾ ಫುಲಾಂನಿ ಭುರ್ಗಾಂಚ್ಯೊ ದಾಲಿ ಸೊಭಾತ್. ತಶೆಂಚ್ ಆದಿಂ ಫೆಸ್ಟ್ ಜಾಯ್ ಜಾಲ್ಲಿ ರಾಂದ್ಲಯ್ ಘೆರ್ನ್ ಹಿತ್ತಾಂನಿ ಜಾತಾಲಿ. ಪೂಣ್ ಆಜ್ ಕಾಳ್ ಬದಲ್ಲಾ. ಭುರ್ಗಿಂ ಶಿಕಪ್ ಜಾಲ್ಲೆಂಚ್ ಕಾಮ್ ಸೊಧುನ್ ಪರ್ಗಾವಾಂಕ್ ಪಾವ್ಲ್ಯಾನ್, ಗಾದೆ ಬಯ್ಲಾಂ ಪಣಿಲ್



ಪಡ್ಲ್ಯಾಂತ್ ಆನಿ ಆಮಿ ಏರ್ ಕಂಡಿಶನ್ ಆಂಗ್ಲಿಂತ್ಲಿ ರಾಂದ್ಲಯ್ ಹಾಡ್ತಾಂವ್. ಕೊಂಕ್ಣಿ ಕಥೊಲಿಕಾಂ, ಹೆಂ ಫೆಸ್ಟ್ ಜಾಂವ್ಚಿ ಗಾವಾಂತ್ ಯಾ ಪರ್ಗಾವಾಂತ್, ಸಾಂಗಾತಾ ಮೆಳೊನ್ ಸಂಭ್ರಮ್ತಾತ್. ಕುಟ್ಮಾಕ್ ಭೆಟ್ ದೀವ್ನ್ ತಾಂಚೆ ಥಂಯ್ ಆಸ್ಲೊ ವೋಗ್ ಅಮಿಂ ವಾಂಟುನ್ ಘೆತಾಂವ್. ಪ್ರತ್ಯೇಕ್ ಜಾವ್ನ್ ಮಂಗ್ಳುರಾಂತ್ ಹ್ಯಾ ಫೆಸ್ಟ್ ಚಡಿತ್ ಮಹತ್ವ್ ಆಸಾ.

ಮೊಂತಿ ಫೆಸ್ಟ್ ಮಾರಿಫಾತ್ ಆಮ್ಕಾಂ ಮರೈ ಥಂಯ್ ಭಕ್ತಿಪಣ್ ಚಡುಂದಿ. ಭುರ್ಗಾಂ ಥಂಯ್ ತಿಚಿ ಭಕ್ತ್ ಉಮಾಳೊಂದಿ. ಕಶೆಂ ಆಮಿ ತಿಕಾ ಫುಲಾಂ ಅರ್ಪಿತಾಂವ್ಗೀ, ತಶೆಂ ಆಮಿ ಆಮ್ಕಾಂಚ್ ತಿಕಾ ಸಮರ್ಪಿಯಾಂ. ತಿಚಿ ಶೆಗುಣ್ ಆಮಿಂ ಪಾಳ್ಕಾಂ. ಘರಾಂತ್ ಕುಟ್ಮಾಚೊ ತೇರ್ಸ್ ಸದಾಂ ಆಸಾ ಕರುಯಾಂ. ಜೆಂ ಕುಟಾಮ್ ಸಾಂಗಾತಾ ಮಾಗ್ತಾ, ತೆಂ ಸಾಂಗಾತಾ ಜಿಯೆತಾ ಮ್ಹಳ್ಳೆಂ ಖರೆಂ ಸತ್ ಆಮಿ ಸಮ್ಜೊನ್ ಘೆವ್ಯಾಂ. ಕುಟಮ್ ಜಾಂವ್ಚಿ ಲ್ಹಾನ್ ಯಾ ವ್ಹಡ್, ಪೂಣ್ ಮರೈಚೊ ವೋಗ್ ಧಾರಾಳ್ ವ್ಹಾಳೊಂದಿ. ಆಮ್ಚಿ ಗರ್ಜಾಂನಿ ಮರೈಚಿ ಸಸಾಯ್ ಆಮಿಂ ಮಾಗ್ಯಾಂ. ಮರಿ ಇಗರ್ಜೆಮಾತೆಚಿ ಆವಯ್, ಆಮಿಂ ತಿಕಾ ಆಮ್ಚಿ ಸರ್ಗಿಂಚಿ ಆವಯ್ ಮ್ಹುಣುನ್ ಮಾಂದುನ್ ಘೆವ್ಯಾಂ ಆನಿ ತಿಚಿ ಬರಿ ನಿತಳ್ ಆನಿ ನಿಸ್ಕಳ್ ಜಿಣಿ ಜಿಯೆಂವ್ಕ್ ಪೆಜಾಡ್ಯಾಂ.

ತುಮ್ಕಾಂ ಸರ್ವಾಂಕ್ ಸಂತೊಸ್ಪರಿತ್ ಮೊಂತಿ ಫೆಸ್ಟ್.  
- ಲಿನ್ ಫೆರ್ನಾಂಡಿಸ್  
ಲೂಡ್ಸ್ ವಾಡೊ



ಮಾಂತಿ ಫೆಸ್ಟ್ ಲೇಖನ  
ಸ್ವಧ್ಯಾಂತ ದುಸ್ರೆಂ ಸ್ಥಾನ

# ಮುಜೆಂ ಮೊಂತಿ ಫೆಸ್ಟ್

ಮರಿಯೆ ಮಾಯೆಚ್ಯಾ ಭಕ್ತಿಕಾಂಕ್, ತಿಚ್ಯಾ ಜಲ್ಮಾ ದಿಸಾಚೆಂ ಆಚರಣ್ ಮೊಂತಿ ಫೆಸ್ಟ್ ವ್ಹಡಾ ದಬಾಜಾಚೆಂ. ದೈವಿಕ್ ಆನಿ ಆತ್ಮೀಕ್ ಆವಯ್ಚ್ಯಾ ಮಾನಾಕ್ ದಬಾಜೊ ಚಲಯ್ತಾನಾ ನವ್ಯಾ ಬೆಳ್ಳಾಚೆರ್ ಆಶೀರ್ವಾದ್ ಮಾಗೊನ್ ದೆವಾಕ್ ಅರ್ಕಾಂ ದಿಂವ್ಚೊ ದೊಡ್ಡೊ ಸಂಭ್ರಮ್ ಆಮಿ ಸಪ್ತೆಂಬ್ರಾಚ್ಯಾ ಆಟ್ ತಾರಿಕೆರ್ ಚಲಯ್ತಾವ್.

ಹೆಂ ಏಕ್ ಚಾರಿತ್ರಿಕ್ ಘಡಿತಾಯ್ ವ್ಹಯ್. ಟಿಪ್ಪು ಸುಲ್ತಾನ್‌ಚ್ಯಾ ಧಾಡಿವಳೆಂ, ಜೀವ್ ವಾಂಚೊನ್ ಉರ್ಲ್ಲ್ಯಾ ಆಮ್ಚ್ಯಾ ಪುರ್ವಜಾಂನಿ, ಕೆನರಾ ಕರಾವಳೆರ್ ಮೇಟ್ ತೆಂಕ್ಲೆಂ. ಆಮ್ಚೆಂ ಸಂತಾನ್ ಆಳ್ವೊನ್ ವಚನಾಶೆಂ ತಾಣೆಂ ಚತ್ರಾಯ್ ಘೆತ್ಲಿ ಆನಿ ಆಸ್‌ಪಾಸ್ಚ್ಯಾ ಹೆರ್ ಧರ್ಮಾಂಚ್ಯಾ ಲೋಕಾಸಂಗಿಂ ಭರ್ಸೊನ್ ಜಿಯೆತಾನಾ, ತಾಣೆಂ ನವ್ಯಾ ಬೆಳ್ಳಾಸಂಗಿಂ ದೆವಾಕ್ ಧಿನ್ವಾಸ್ಚಿ ಕರ್ಚಿ ರೀತಿಯೀ ಮಾನುನ್ ಘೆತ್ಲಿ. ಆಮಿ ಖಾಲಿಚ್ ಬೆಳ್ಳಾಕ್ ಮಾತ್ ನ್ಹಯ್, ಮರೈ ಮಾಯೆಕ್ ಸರ್ಗಿಂ ರಾಣ್ಯೆಕೀ ಆಮ್ಚಿ ರಾಕಣ್ ಕರ್ಚ್ಯಾ ಆವಯ್ಚಿ ಮಾನ್ ಭೆಟವ್ಚಿ ಉಗ್ತಾನ್ ಪಾಚಾರ್ಚಿ ಹಿ ರೀತ್ ಆಜೂನ್ ಪಾಳುನ್ ಆಯ್ಲಾಂವ್.

**ಮಾಂತಿ ಫೆಸ್ಟ್ ಕುಟ್ಮಾಚೆಂ ಫೆಸ್ಟ್. ಕಶೆಂ ಆಮಿ ಆಚರಿತಾಂವ್?**

ಪರ್ಗಾವಾಂತ್ಲ್ಯಾಕ್ ನವೆಂ ಧಾಡುನ್ ದಿಂವ್ಚೆಂ, ಗಾಂವಾಂತ್ ಕುಟ್ಮಾ ಸಾಂದ್ಯಾಂನಿ ಸಂಗಿಂ ಬಸೊನ್ ಜೆಂವ್ಚೆಂ, ದೆವಾಕ್ ಅರ್ಕಾಂ ಹೊಗ್ಯಾಪ್ ದಿಂವ್ಚೆಂ, ವರ್ತೆಂ ಅರ್ಥಾಭರಿತ್ ಆಚರಣ್ ಜಾತಾ. ಸ್ತ್ರೀಯಾಂನಿ ಘರಾ ಸಂಗಿಂ ಮೆಳೊನ್ ರಾಂದ್ಚೆಂ, ನವ್ಯಾಚೆ ಆಯ್ದಾನಾಂನಿ ತ್ಯಾ ದಿಸಾಚೆಂ ಜೆವಾಣ್ ಶಿಜಂವ್ಚೆಂ, ಆಪುಟ್ ರಾಂದ್ವಾಯೆಚೆಂ ಜೆವಾಣ್ ಜೆಂವ್ಚಿ ದಸ್ತುರ್ ಆಮ್ಚ್ಯಾ ಮಾಲ್ವಡ್ಯಾಂನಿ ಪಾಳುನ್ ಹಾಡ್ಲಿ. ದೆವಾಧೀನ್ ಕುಟ್ಮಾ ಸಾಂದ್ಯಾಂ ಖಾತಿರ್ ಮಾಗೊನ್ ತಾಂಚೊ ಮೊಗಾನ್ ಉಗ್ಡಾಸ್ ಕಾಡ್ಲೊ ಆಸ್‌ಲ್ಲೊ. ಕುಟ್ಮಾ ಎಕ್ವಟಾಚೊ ಸಂಕೇತ್ ಕಸೊ ಹೆಂ ಫೆಸ್ಟ್ ಆಚರಣ್ ಜಾತಾಲೆಂ. ಘರಾಚ್ ಪೊಸ್‌ಲ್ಲಿ ರಾಂದ್ವಯ್, ಮೊಗಾನ್ ರಾಂದ್‌ಲ್ಲೆಂ ಜೆವಾಣ್ ತ್ಯಾ ದಿಸಾ ವೆಗ್ಳೆಚ್ ರುಚ್ ಆನಿ ಪರ್ಮೊಳ್ ಪಾಚಾರ್ತಾಲೆಂ.

ಆಜ್ ಸಗ್ಳೆಂ ಬದ್ದಾಲಾಂ. ಮಿನಿ ಕುಟ್ಮಾಂನಿ ಮೋಗ್ ಮಿಣ್ಣೊಂಚಿ ವಾತ್ ಜಾಲ್ಯಾ. ಘರಾಂ ವಾಂಟೆ ಫಾಂಟೆ ಕುಡ್ಲೆ ಜಾಲ್ಯಾಂತ್. ಆಪುಣ್ ಆಪ್ಣಾಕ್, ದೇವ್ ಸಮೆಸ್ತಾಂಕ್ ಕಶೆಂ ಜಾಲಾಂ. ಮೀಸ್ ರಜಾರ್ ಸದಾಂಚೆಂ ಜಾಲಾಂ. ರಾಸಾಯನಿಕ್ ಘಾಲ್ಲಿಂ ರಾಂದಯ್, ಭಾಜಿ ಆಪ್ಲಿ ರೂಚ್

ಹೊಗ್ಡಾಂವ್ಕ್ ಸಕ್ಲ್ಯಾ. ವಾವ್ರ್ ವಾವ್ರ್, ಧನ್-ದಿವ್‌ಂ, ಸಂಪತ್ತಿ ಆರಾಂವ್ಚ್ಯಾ ವ್ಹಡಿಲಾಂ ಮಧೆಂ ಭುರ್ಗಿಂ ಜಿವಿತಾಚೆಂ ಮೊಲಾಂ ವೆಳ್ವೊಂಕ್ ಕಷ್ಟಾತಾತ್‌ಶೆಂ ಭೊಗ್ತಾ. ಮಾಗ್ಗೆ ರಜಾರಾಚೊ ಜಾಗೊ ಟಿವಿ, ಮೊಬಾಯ್ಲ್, ಲ್ಯಾಪ್‌ಟೊಪಾಂನಿ ಅಮಾನತ್ ಕೆಲಾ.



ಮರಿಂಯೆ ಮಾರಿಯೆಕ್ ಆಡಂಬರಾಚೆಂ ಫೆಸ್ಟ್ ಗರ್ಜ್ ನಾ. ಖಾಲೆಂ ಕಾಳಿಜ್, ಭೊಳೆಂ ಮನ್, ನಿತಳ್ ಅತ್ಯಾಚಿ ಸ್ತುತಿ ತಿಕಾ ಗರ್ಜ್ ಮ್ಹಳ್ಳೆಂ ಮ್ಹಾಕಾ ಭೊಗ್ತಾ. ವರ್ಸಾನ್ ವರಸ್ ನವ್ಯಾ ಮುಸ್ತಾಯ್ಕನ್ ನಶ್ವರ್ ಕೂಡ್ ಸಜಂವ್ಚ್ಯಾ ಬದ್ದಾಕ್, ನ್ಹೆಸೊಂಕ್ ನಾತ್ಲೆಲ್ಯಾ ಸಂಗಿಂ ವಾಂಟುನ್ ಘೆತ್ಲ್ಯಾರ್ ತಿ ಚಡ್ ಸಂತುಷ್ಟ್ ಜಾಯ್‌ಶೆಂ ಮ್ಹಾಕಾ ಭೊಗ್ತಾ.

ತೆರಾ, ಪಂದ್ರಾ ನಮುನ್ಯಾಚಿಂ ನಿಸ್ತಿಂ ಕರ್ನ್ ದಾಂಗ್ಲೊ ಫೆರಾಂವ್ಚ್ಯಾಪ್ರಾಸ್ ಎಕಾ ಜೆವ್ಣಾಖಾತಿರ್ ಪೆಚಾಡ್ಚ್ಯಾ ತ್ಯಾ ವೆಕ್ತಿಂ ಥಂಯ್ ಮುಜೆಂ ಜೆವಾಣ್ ವಾಂಟುನ್ ಘೆತ್‌ಲ್ಲ್ಯಾಂತ್ ಮೊಂತಿ ಸಾಯ್ಣಿಣ್ ಖುಶ್ ಜಾಯ್‌ಶೆಂ ಮ್ಹಾಕಾ ಭೊಗ್ತಾ. ವ್ಹಡ್ಲಣ್, ಹಂಕಾರ್, ಗರ್ವಿ ಉಲೊವ್ಣೆಂ ಆನಿ ಚಾಲಿ ಪ್ರಾಸ್, ಖಾಲ್ತೊ ಪ್ರಾಮಾಣಿಕ್ ಗೂಣ್ ತಿ ಚಡ್ ಪಸಂದ್ ಕರ್ತಾಲೆಂ ಮ್ಹಾಕಾ ಭೊಗ್ತಾ.

ಮೊಂತಿ ಸಾಯ್ಣಿಣಿಕ್ ಆಜ್ ಅತ್ಯಾಂಚ್ಯಾ ಬಚಾವ್‌ಖಾತಿರ್ ಆಮ್ಚಿ ಗರ್ಜ್ ಪಡ್ಲಾಶಿ ದಿಸ್ತಾ.

ಆಮ್ಚೊ ವೇಳ್, ಮಾಗ್ಣಿಂ, ಬರ್ಯಾ ಕರ್ನಾಂನಿ ಆಟಾಪ್ತಾನಾ, ಇಗರ್ಜ್ ಮಾತೆಥಾವ್ನ್ ಪಯ್ಸ್ ಸರ್‌ಲ್ಲ್ಯಾಂಕ್ ಎಕಾ ಹಿಂಡಾಕ್ ಪಾಟಿಂ ಹಾಡ್ಲೊ ವಾವ್ರ್ ಜಾತಾನಾ ಖಂಚ್ಯಾ ಸಂಭ್ರಮಾಕೀ ಖರೊ ಅರ್ಥ್ ಯೇತ್ ಕೊಣ್ಣಾ ಧಾರ್ಮಿಕಾಂ ಸಂಗಿಂ ಲಾಯಿಕ್ ಹಾತಾಕ್ ಹಾತ್ ದೀವ್ನ್ ವಾವುರ್ಚಿ ಗರ್ಜ್ ಆಯ್ಲಿ ಆಸಾ. ಅತ್ಯಾಚೆಂ ಶುದ್ಧೀಕರಣ್ ಪ್ರಥಮ್ ಜಾವ್ನ್ ಭಾಯ್ಲ್ಯಾ ಆಚರಣಾಕ್ ಉಪ್ರಾಂತ್ ಪ್ರಾಮುಖ್ಯತಾ ದಿಲಿ ತರ್, ಮೊಂತಿ ಫೆಸ್ಟ್ ಖರಾನ್ ಅರ್ಥಾಭರಿತ್ ಜಾತಲೆಂ.

ಪವಿತ್ರ್ ಸಭೆಂತ್ ಕ್ರಿಯಾಳ್ ರಿತಿನ್ ವಾವುರ್ಚ್ಯಾ ಮರೈ ಮಾಯೆಸಂಗಿಂ ಆಮಿಂಯೀ ವಾವುಂಕ್ ಜಾಯ್. ಹ್ಯಾ ಮೊಂತಿ ಫೆಸ್ಟಾಕ್ ಅಸೊ ಏಕ್ ನಿಚೆವ್ ಆಸೊಂ.

— ನ್ಯಾನ್ಸಿ ಡಾಯಸ್  
ಇಗರ್ಜ್ ವಾಡೊ



# ಮರೈಚಿಂ ಸ್ವರ್ಗಾವರಣ್ ಆನಿ ಆಮ್ಚ್ಯಾ ದೇಶಾಚೊ 69ವೊ ಸುಟ್ಕೆಚೊ ದೀಸ್ ಆಚರಣ್



ಆಗೊಸ್ತ್ 15ವೆರ್ ಸನ್ವಾರಾ ಸಕಾಳಿಂ 7 ವೊರಾರ್ ಮಿಸಾಚೆಂ ಬಲಿದಾನ್ ಭೆಟವ್ನ್ ಮರೈಚಿಂ ಸ್ವರ್ಗಾವರಣಾಚೆಂ ಘೆಸ್ತ್ ಆನಿ ಆಮ್ಚ್ಯಾ ದೇಶಾಚೊ 69ವೊ ಸುಟ್ಕೆಚೊ ದೀಸ್ ಸಂಭ್ರಮಾನ್ ಆಚರಣ್ ಕೆಲೊ. ವಿಗಾರ್ ಮಾ ಜೇಮ್ಸ್ ಸೋಜಾನ್ ಪ್ರದಾನ್ ಯಾಜಕ್ ಜಾವ್ನ್ ಮಿಸಾಚೆಂ ಬಲಿದಾನ್ ಬೆಟಯ್ಲೆಂ. ಸಹಾಯಕ್ ವಿಗಾರ್ ಮಾ ಕ್ಲೆಫರ್ಡ್ ಪಿಂಟೊನ್ ಪ್ರಸಂಗ್ ದಿಲೊ. ಮಾ ವಿಲಿಯಂ ಬರಕ್ಲೊಸ್ ಆನಿ ಮಾ ಆರುಣ್ ಲೋಬೊ ಹಾಣಿಂ ಸಹಭೆಟವ್ಣಿ ಕೆಲಿ. ಮಿಸಾ ಉಪ್ರಾಂತ್ ಇಗರ್ಜೆ ಮುಕ್ಲ್ಯಾ ಉಗ್ಡ್ಯಾ ಮೈದನಾರ್ ವಿಗಾರ್ ಮಾ ಜೇಮ್ಸ್ ಸೋಜಾನ್ ಭಾರತ್ ದೇಶಾಚೊ ಬಾವ್ಣೆ ಉಬೊವ್ನ್ ಆಪ್ಲೊ ಸಂದೇಶ್ ದಿಲೊ. ವೈ.ಸಿ.ಎಸ್. ಚ್ಯಾ ಸಾಂದ್ಯಾಂನಿ ದೇಶ್ ಭಕ್ತ್ ಗೀತ್ ಗಾವ್ನ್ ಸಂಭ್ರಮಾಚಿ ಸೊಬಾಯ್ ಚಡಯ್ಲಿ. ಮಾನೆಸ್ತ್ ಆರುಣ್ ರಾಜ್ ರೊಡ್ರಿಗಸಾನ್ ಕಾರ್ಯಂ ಚಲವ್ನ್ ವಲೆಂ. ಜಮ್ಲೆಲ್ಲ್ಯಾ ಸಮೀಸ್ತಾಂಕ್ ಲಾಡು ವಾಂಟ್ಲೆ.

## ವಾಲೆನ್ನಿಯಾಂತ್ ಲಿತುರ್ಜಿ ಶಿಬಿರ್

ಲಿತುರ್ಜಿ ಶಿಬಿರ್ ಆಗೊಸ್ತ್ 19 ತಾರಿಕೆರ್ ಬುದ್ಧಾರಾ ಸಾಂಜೆರ್ 5 ವೊರಾರ್ ಗೋಲ್ಡನ್ ಜುಬಿಲಿ ಹೊಲಾಂತ್ ಮಾಂಡುನ್ ಹಾಡ್ಲೆಂ. ಸುರ್ವೆರ್ ವಿಗಾರ್ ಬಾಪ್ ಜೇಮ್ಸ್ ಡಿಸೋಜಾನ್ ಸರ್ವಾಂಕ್ ಬರೊ ಯೇವ್ಕಾರ್ ಮಾಗ್ಲೊ.

ದೇವ್ ಸ್ತುತಿ ಆನಿ ಕ್ರಿಸ್ತಾಂವ್ ಶಿಕ್ಷಣಾಚೊ ದಿರೆಕ್ಲೊರ್ ಮಾ ವಿಜಯ್ ಮಚಾದೊ ಹಾಣಿಂ ಸಂಪನ್ಮೂಳ್ ವ್ಯಕ್ತಿ ಜಾವ್ನ್ ಹ್ಯಾ ಶಿಬಿರಾಂತ್ ಲಿತುರ್ಜಿ ವಿಶ್ಯಾಂತ್ ಭೋವ್ ಆಪುರ್ಬಾಯೆನ್ ಜೊಕ್ತಿ ಆನಿ ಸವಿಸ್ತಾರ್ ಮಾಹತ್ ದೀವ್ನ್ ಪ್ರಾಯೋಗಿಕ್ ಥರಾನ್ ಹರೈಕ್ಲಾಕ್ ಸಮ್ಜೆಂವ್ಚ್ಯಾ ಪರ್ಮಣೆ ಶಿಕವ್ಣಿ ದಿಲಿ. ಹ್ಯಾ ಶಿಕ್ವೆಂತ್ ಮಿಸಾ ವಿಶ್ಯಾಂತ್ ಮಾತ್ ಸೈಂ ಆಸ್ತಾಂ, ಇತರ್ ಸಾಕ್ರಾಮೆಂತಾಂ ವಿಶ್ಯಾಂತ್ಯಾ ಮಾಹತ್ ದಿಲಿ.



ಹ್ಯಾ ಶಿಬಿರಾಂತ್ ವಿಗಾರ್ ಬಾಪ್ ಜೇಮ್ಸ್ ಡಿಸೋಜ, ಸಹಾಯಕ್ ವಿಗಾರ್ ಕ್ಲೆಫರ್ಡ್ ಪಿಂಟೊ, ಉಪಾಧ್ಯಕ್ ಶ್ರೀ ಆರುಣ್ ರಾಜ್ ರೊಡ್ರಿಗಸ್, ಕಾರ್ಯದರ್ಶಿ ಶ್ರೀ ಲೆಸ್ಲಿ ಡಿಸೋಜ ಹಾಜರ್ ಆಸ್ಲೆ. ವಿವಿಧ್ ವಾಡ್ಯಾಂಚಿ ಗುರ್ಕಾರ್, ಸಂಚಾಲಕ್, ಪ್ರತಿನಿಧಿ, ವಾಡ್ಯಾ ಸಮಿತಿ, ಗಾಯನ್ ಮಂಡಳಿಚೆ ಸಾಂದೆ ಆನಿ ಇತರ್ ಸಬಾರ್ ಜಣ್ ಆಶೆಂ ಸುಮಾರ್ 126 ಜಣಾಂನಿ ಕ್ರಿಯಾತ್ಮಕ್ ರೀತಿನಿ ಹ್ಯಾ ಶಿಬಿರಾಂತ್ ಭಾಗ್ ಘೆತ್ಲೊ.

ನಿಮಾಣೆ ಕಾರ್ಯದರ್ಶಿ ಶ್ರೀ ಲೆಸ್ಲಿ ಡಿಸೋಜಾನ್ ಧನ್ಯವಾದ್ ಪಾಟಯ್ಲೆ. ಹೆಂ ಶಿಬಿರ್ ರಾತಿಂ 8 ವೊರಾರ್ ಸಂಪ್ಲೆಂ.

# ಧಾರ್ಮಿಕಾಂಚೊ ದೀಸ್

ಆಗೋಸ್ತ್ 4ವೆರ್ ಮಂಗ್ಳಾರಾ ಆಮ್ಚ್ಯಾ ಫಿರ್ಗಜೆಂತ್ ಧಾರ್ಮಿಕಾಂಚೊ ದೀಸ್ ಆಚರಣೆ ಕೆಲೊ. ಸಾಂಜೆರ್ 5.30 ವೊರಾರ್ ಮೊನ್ಸಿಂಜರ್ ಡೆನಿಸ್ ಮೊರಾಸ್ ಪ್ರಭು ವಿಗಾರ್ ಜೆರಾಲ್ ಮಂಗ್ಳಾರ್ ದಿಯೆಸೆಜ್ ಹಾಂಣಿ ಪ್ರದಾನ್ ಯಾಜಕ್ ಜಾವ್ನ್ ಮಿಸಾಚೆಂ ಬಲಿದಾನ್ ಭೆಟವ್ನ್ ಆರ್ಥಾಭರಿತ್ ಪ್ರಸಂಗ್ ದಿಲೊ. ಮಿಸಾ ಉಪ್ರಾಂತ್ ಜುಬಿಲಿ ಸಾಲಾಂತ್ ಧಾರ್ಮಿಕಾಂಚೆಂ ಸಹಮಿಲನ್ ಆಸ್ಲೆಂ.



ಹ್ಯಾ ಸಹಮಿಲನಾಂತ್ ಆಮ್ಚ್ಯಾ ಫಿರ್ಗಜೆಂತ್ಲ್ಯಾ 7 ಕೊವೆಂತಾಂಚ್ಯಾ ಧಾರ್ಮಿಕ್ ಭಯ್ಣಿಂನಿ, ಆಶಾ ಕಿರಣ್ ಆನಿ ಫಾತಿಮಾ ರೆತಿರ್ ಮಂದಿರಾಚ್ಯಾ ಯಾಜಕಾಂನಿ ವಾಂಟೊ ಘೆಲ್ಲೊ.



ಮೊನ್ಸಿಂಜರ್ ಡೆನಿಸ್ ಮೊರಾಸ್ ಪ್ರಭು, ಎಪಿಸ್ಕೊಪಲ್ ಸಿಟಿ ವಾರಾಡ್ಯಾಚೊ ವಿಗಾರ್ವಾರ್ ಭೊಮಾ ಜೆ.ಬಿ. ಕ್ರಾಸ್ತ್, ವಿಗಾರ್ ಮಾ ಜೇಮ್ಸ್ ಸೋಜ್, ಸಹಾಯಕ್ ವಿಗಾರ್ ಮಾ ಕ್ಲಿಪರ್ಡ್ ಪಿಂಟೊ, ಫಿರ್ಗಜ್ ಗೊವ್ಳಿಕ್ ಪರಿಶದೆಚೊ ಉಪಾಧ್ಯಕ್ಷ್ ಆರುಣ್ ರಾಜ್ ರೊಡ್ರಿಗಸ್, ಕಾರ್ಯದರ್ಶಿ ಲೆಸ್ಲಿ ಸೋಜ್ ಆನಿ ಆಧ್ಯಾತ್ಮಿಕ್ ಸಮಿತಿಚಿ ಸಂಚಾಲಕಿ ಶ್ರೀಮತಿ ಮೊಲಿ ಪಿಂಟೊ ವೆದಿಚೆರ್ ಹಾಜರ್ ಆಸ್ಲಿಂ. ವೈ.ಸಿ.ಎಸ್. ಸಾಂದ್ಯಾಂನಿ ಪ್ರಾರ್ಥನ್ ನೃತ್ಯ ಸಾದಾರ್ ಕೆಲೆ. ವಿಗಾರ್

ಮಾ ಜೇಮ್ಸ್ ಸೋಜಾನ್ ಸಕ್ಟಾಂಕ್ ಬರೊ ಯೆವ್ಕಾರ್ ಮಾಗ್ಲೊ.

ಮೊನ್ಸಿಂಜರ್ ಡೆನಿಸ್ ಮೊರಾಸ್ ಪ್ರಭು ಹಾಂಣಿ ಮುಖೆಲ್ ಸಯ್ತೊ ಜಾವ್ನ್ ಆಪ್ಲೊ ಸಂದೇಶ್ ದಿಲೊ. ಭೋವ್ ಮಾ ಜೆ.ಬಿ. ಕ್ರಾಸ್ತಾನ್ 'ಫಿರ್ಗಜೆಂತ್ ಧಾರ್ಮಿಕಾಂಚೊ ಪಾತ್' ಹ್ಯಾ ವಿಶ್ಯಾಂತ್ ಶಿಕವ್ಣಾ ದಿಲಿ. ಆರುಣ್ ರಾಜ್ ರೊಡ್ರಿಗಸಾನ್ ಖೆಳ್ ಚಲವ್ನ್ ವ್ಹರ್ನ್ ಸರ್ವಾಂಕ್ ಮನೋರಂಜನ್ ದಿಲೆಂ. ಮೊಲಿ ಪಿಂಟೊನ್ ಜಮ್ಲೆಲ್ಯಾ ಸರ್ವಾಂಚೊ ಉಪ್ಕಾರ್ ಆಟಯ್ಲೊ. ರೀಟಾ ಮಿನೆಜಸ್ ಫೆರೆರ್ ವಾಡ್ಯಾಚಿ ಗುರ್ಕಾರ್ನ್ ಹಿಣೆಂ ಕಾರ್ಯೆಂ ಚಲವ್ನ್ ವೆಲೆಂ. ನಿಮಾಣೆಂ ಜೆವ್ಣಾಸವೆಂ ಕಾರ್ಯೆಂ ಸಂಘೆಂ.



# ಮೊರ್ನಾ ನಂತರಯೀ ಜಿಯೊಂ ದೊಚೆ ಆಮ್ಚಿ

ಆಜ್ ಕಾಲ್ ವಾರ್ತಾಂ ಪತ್ರ್, ಇಂಟರ್‌ನೆಟ್, ಟೆಲಿವಿಜನ್ ಇತ್ಯಾದಿ ಮಾಧ್ಯಮಾಂನಿ ಅವ್ಡಾಡ್, ಖುನಿ, ಅತ್ಯಾಚಾರ್, ಭಯೋತ್ಪಾದನ್, ಭ್ರಷ್ಟಾಚಾರ್ ಇತ್ಯಾದಿ ವಾಯ್ಡ್ ಖಬ್ರೊ ಆಯ್ಕೊಂಕ್, ವಾಚುಂಕ್ ಆನಿ ಪಳೆಂವ್ಕ್ ಮೆಳ್ತಾತ್. ಹಾಂಚ್ಯಾ ಮಧೆಗಾತ್ ಅಪೂರ್ವಶೆಂ ಥೊಡ್ಯೊ ದಂಸಾಳಾಂಸೆಂ ಜೊಡ್ಯೊ ಖಬ್ರೊಯೀ ಯೆಂವ್ಚೊ ಆಸ್ತಾತ್. ಹ್ಯಾ ಪಯ್ಲಿ ಏಕ್ ಜಾವ್ನಾಸಾ ಮನ್ಶಾನ್ ಆಪ್ಲೆ ವಿಶ್ವೆ ಹೆರಾಂ ಪಾಸುನ್ ದಾನ್ ದಿಂವ್ಚೆಂ. ಆಮ್ಚ್ಯಾಚ್ ವಾಲೆನ್ನಿಯಾಂತ್ ಲೀನ ಬಿನೊಯ್ ಮ್ಹಳ್ಳಿ ನರ್ಸರಿ ಸ್ಕೂಲಾಚಿ ಶಿಕ್ಷಕಿ ರೋಶನಿ



ಥಾವ್ನ್ ವಾಲೆನ್ನಿಯಾ ಸರ್ಕಲಾಚ್ಯಾ ರಸ್ತಾರ್ ಸ್ಕೂಟಾರಾರ್ ಯೆತಾನಾ ಆಪ್ಲಿತ್ ಆವ್ಡಾಡಾಕ್ ಬಲಿ ಜಾವ್ನ್ ಐ.ಸಿ.ಯು.ಂತ್ ಮೊರ್ನಾಚ್ಯಾ ತಣಿರ್ ಆಸ್ಪತ್ರ್ ವೆಳಾರ್ ತಿಚ್ಯಾ ಕುಡಿಚೆ ವಿಶ್ವೆ ದಾನ್ ದಿಲ್ಲ್ಯಾ ವಿಶ್ಯಾಂತ್ ಆಮಿ ಜಾಣಾಂವ್. ಆಮ್ಚ್ಯಾ ಪೊಲಿಸಾಂನಿ ಆಸ್ಪತ್ರ್‌ಥಾವ್ನ್ ವಿಮಾನ್ ಥಳಾ ಪರ್ಯಾಂತ್ ಆಸ್ಚೊ ರಸ್ತೊ ವಾಹನ್ ಮುಕ್ತೆ ಕರ್ನ್ ತೆ ವಿಶ್ವೆ ಉಟಾಉಟಿಂ ಬೆಂಘುರ್ಚ್ಯಾ ಆಸ್ಪತ್ರ್‌ಕ್ ವಿಮಾನಾರ್ ಫರೊಂಕ್ ಆವ್ಕಾಸ್ ಕೆಲ್ಲೆಂ ಆಮಿ ಆಯ್ಕಾಲಾಂ. ಬೆಂಘುರ್ಚ್ಯಾ ಆಸ್ಪತ್ರ್‌ತ್ ರಾಕೊನ್ ಆಸ್‌ಲ್ಲ್ಯಾ ಗರ್ಜವಂತಾಕ್ ತಿಚೆಂ ಕಾಳಿಜ್ ಕಸಿ ಕರ್ನ್ ತ್ಯಾ ಮನ್ಶಾಚೊ ಜೀವ್ ವಾಂಚಿಯಿಲ್ಲೊ ಆಮಿ ಆಯ್ಕಾಲಾಂ. ಸುಮಾರ್ ತೀನ್ ಮಹಿನ್ಯಾಂ ಆದಿಂ ಜೀವನ್ ಮ್ಹಳ್ಳೊ ತರ್ನಾಟೊ ಬೈಕ್ ಆಕ್ಸಿಡೆಂಟ್ ಜಾವ್ನ್ ಮರಣ್ ಪಾಂವ್ಚ್ಯಾ ಸಂದರ್ಭಾರ್ ತಾಚ್ಯಾ ಭಯ್ಣಿನ್ ತಾಚೆ ಕುಡಿಚೆ ವಿಶ್ವೆ ದಾನ್ ದೀಂವ್ಕ್ ಆಸ್ಪದ್ ಕರ್ನ್ ದಿಲ್ಲೆಂ. ಹಿಂ ದೊನೀ ಘಡಿತಾಂ ಆಮ್ಚ್ಯಾಚ್ ಗಾಂವಾಂತ್ ಘಡ್ಲೆಲಿಂ ತಸಲಿಂ ಜಾವ್ನಾಸಾತ್.

ಅವ್ಡಾಡಾ ನಿಮ್ಮಿಂ ಮರನ್ ಪಾವುನ್ ದುಃಖೆಸ್ತ್ ಜಾಲ್ಲ್ಯಾ

ತಾಲ್ಲ್ಯಾ ತಾಂಚ್ಯಾ ಲಾಗ್ತಿಲ್ಲ್ಯಾ ಕುಟ್ಮಾದಾರಾಂನಿ ಬರೆಂ ಮನ್ ಕರ್ನ್ ತಾಂಚ್ಯಾ ಮೊಗಾಚ್ಯಾ ಮನ್ಶಾಂಚೆ ವಿಶ್ವೆ ದಾನ್ ದೀಂವ್ಕ್ ಪರ್ಜಣೆಗ್ಲೆ ದಿಂವ್ಚೆಂ ಏಕ್ ದಯಾಳಾಯೆಚೆಂ ಕಾಮ್ ಜಾವ್ನಾಸಾ. ದಾನ್ ದೀಂವ್ಕ್ ಯೋಗ್ಯ್ ಜಾಲ್ಲೆ ಕುಡಿಚೆ ವಿಶ್ವೆ ಜಾವ್ನಾಸಾತ್: ಕಾಳಿಜ್, ಕಿಡ್ನಿ, ಲಿವರ್, ದೊಳೆ ಇತ್ಯಾದಿ. ರಗ್ಗಾದಾನ್ ಭಲಾಯ್ಕೆವಂತ್ ಮನಿಸ್ ಏಕ್ ಪ್ರಾಸ್ ಚಡ್ ಪಾವ್ಪಿಂ ಕರುಂಕ್ ಸಕ್ತಾತ್. ದೋನ್ ಭಲಾಯ್ಕೆಭರಿತ್ ಕಿಡ್ನಾಂಪಯ್ಲಿ ಏಕ್ ಮನ್ಶಾನ್ ಜೀವ್ ಆಸ್ತಾನಾಂಚ್ ದೀಂವ್ಕ್ ಜಾತಾ. ಪೂಣ್ ಕಾಳಿಜ್, ಕಿಡ್ನೊ, ಲಿವರ್ ಇತ್ಯಾದಿ ಮನ್ಶಾನ್ ಮರ್ನಾಚ್ಯಾ ತಣಿರ್ ಆಸ್‌ಲ್ಲ್ಯಾ ವೆಳಾರ್ ಮಾತ್ ಕಾಡ್ತಾತ್. ಥೊಡೆ ಜಣ್ ಆಪ್ಲ್ಯಾ ದುಬ್ಳಿಕಾಯೆಕ್ ಲಾಗೊನ್ ಆಪ್ಲಿ ಕಿಡ್ನಿ ವಿಕರ್ತಾ,



ರಗಾತ್ ವಿಕರ್ತಾತ್. ಕುಡಿಚೆ ವಿಶ್ವೆ ಅಮೂಲ್ಯ್ ಜಾವ್ನಾಸಾತ್ ತಾಂಕಾಂ ಮೋಲ್ ಬಾಂದುಂಕ್ ಜಾಯ್ನಾ. ಸಂಸಾರಾಚ್ಯಾ ಖಿಂಚ್ಯಾಚ್ ಲ್ಯಾಬೋರೇಟರಿಂತ್ ವಾ ಫೆಕ್ಟರಿಂತ್ ತೆ ತಯಾರ್ ಕರುಂಕ್ ಅಸಾಧ್ಯ್. ತಿಲ್ಲೆಂಚ್ ನ್ಹಯ್ ಏಕಾ ಮನ್ಶಾಚೆ ವಿಶ್ವೆ ದುಸ್ರ್ಯಾ ಖಿಂಚ್ಯಾಯ್ ಮನ್ಶಾಕ್ ಕಸಿ ಕರುಂಕ್ ಜಾಯ್ನಾ ಜೊಕ್ಡ್ಯಾ ವ್ಯಕ್ತಿಕ್ ಮಾತ್ ಕಸಿ ಕರುಂಕ್ ಜಾತಾ.

ಕುಡಿಚೆ ವಿಶ್ವೆ ದಾನ್ ದಿಂವ್ಚ್ಯಾಂತ್ ಕ್ರೀಸ್ತಾಂವ್ ಹೆರಾಂ ಪ್ರಾಸ್ ಮುಕಾರ್ ಮ್ಹಣ್ ಏಕಾ ಫಾಮಾದ್ ಆಸ್ಪತ್ರ್‌ಚ್ಯಾ ವೈದ್ಯಕೀಯ್ ವಿಭಾಗಾಚೊ ಮುಕೆಲಿ (ಡೀನ್) ಏಕ್ ಪಾವ್ಪಿಂ ಮ್ಹಜೆಲಾಗಿಂ ಸಾಂಗಿಲಾಗ್ಲೊ. ಜೆಜುನ್ ಆಪ್ಲಿ ಕೂಡ್ ಆಮ್ಚ್ಯಾ



ಪಾಸುನ್ ದಿಲ್ಲಿ ನ್ವಯ್‌ಗೀ? ತಾಣೆ ಆಪ್ಲ್ಯಾ ಕುಡಿಚೆ ಸರ್ವ್ ವಿಶ್ವೆ ಕುಶೆನ್ ಆಮ್ಚ್ಯಾ ಪಾಸುನ್ ದಿಲ್ಯಾತ್ ಮ್ಹಣ್ ಹಾಚೊ ಅರ್ಥ್ ಜಾತಾ. ತಶೆಂ ಜಾಲ್ಯಾನ್ ಆಮ್ಕಾಂ ತಾಚ್ಯಾ ಪಾಟ್ಲಾವ್ಡಾರಾಂಕ್ ಹಿ ಏಕ್ ಸಹಜ್ ಪ್ರಕ್ರಿಯಾ ಜಾವ್ನಾಸಾ. ಮರಣ್ ಪಾವ್ಲ್ಯಾ ನಂತರ್ ತಾಂಚಿ ಕೂಡ್ ಆಸ್ಪತ್ರೆಕ್ ದಾನ್ ದಿಲ್ಲೆಯ್ ಆಸಾತ್. ಹಿ ವೈದ್ಯಕೀಯ್ ವಿದ್ಯಾರ್ಥಿಂಕ್ ಪ್ರಾಕ್ಟಿಕಲ್ ಕರುಂಕ್ ಗರ್ಜ್ ಪಡ್ತಾ.

ಮರಣ್ ಪಾವ್ಲ್ಯಾ ನಂತರ್ ದಿಂವ್ಚೆಂ ಸರಳ್ ದಾನ್ ಜಾವ್ನಾಸಾ ದೊಳೆ ದಾನ್. ಹೆಂ ದಾನ್ ಮರ್ಣಾ ಉಪ್ರಾಂತ್ ದಿಂವ್ಚೆಂ ಜಾಲ್ಯಾನ್ ತಾಚೊ


ದಾನಿ ಮೊರ್ತಾ ಪರ್ಯಾಂತ್ ತೆಂ ಉಪ್ಯೋಗ್ ಕರುಂಕ್ ಸಕ್ತಾ. ಆಮ್ಚ್ಯಾ ದೇಶಾಂತ್ ಪಂಜ್ಜೀಸ್ ಲಾಖಾಂ ಪ್ರಾಸ್ ಚಡ್ ಜಣ್ ದೃಷ್ಟಿಬೀನ್ ಜಾವ್ನಾಸಾತ್. ಏಕಾ ಮನ್ಯಾಚ್ಯಾ ದೊಳ್ಯಾಂ ದಾನ್ ವರ್ವಿಂ ದೋಗ್ ಜಣ್ ಸಂಸಾರಾಚೊ ಉಜ್ವಾಡ್ ದೆಕುಂಕ್ ಸಕ್ತಾತ್. ಆಟ್ರಾ ವರ್ಣಾಂ ಭರ್ಲ್ಲ್ಯಾ ಕೊಣೆಯ್ ದೊಳ್ಯಾಂ ದಾನ್ ಪತ್ರ್ ದಿವ್ತಾ. ದಾದ್ಲೊ ಸ್ತ್ರೀ, ಧರ್ಮ್ ಓಕ್ಲೆ ಉಪ್ಯೋಗ್, ಡಯಾಬಿಟಿಸ್ ವಾ ಕಸಲೊಚ್ ಶಾರೀರಿಕ್ ಊಣ್ ದೊಳೆ ದಾನ್ ದಿಂವ್ಚ್ಯಾಕ್ ಅಡ್ಕಳ್ ಹಾಡಿನಾ. ದಾನ್ ದಿಲ್ಲೊ ದೊಳೊ ಕಸಿ ಕರುಂಕ್ ಜಾಯ್ನಾ. ದೊಳ್ಯಾ ಮುಕ್ಲೆಂ ಕೊರ್ನಿಯಾ

ಮಾತ್ರ್ ಕಸಿ ಕರ್ತಾತ್. ಕೊರ್ನಿಯಾಂತ್ ಊಣ್ ಆಸೊನ್ ದೀಷ್ಟ್ ನಾತ್ಲ್ಯಾಂಕ್ ಮಾತ್ರ್ ತೆಂ ಉಪ್ಯಾರ್ತಾ. ತಸಲ್ಯಾಂಚೊ ಸಂಖೊಯೀ ಚಡ್ ಆಸಾ. ಮರಣ್ ಪಾವ್ಲ್ಯಾ ನಿರ್ಜೀವ್ ಕುಡಿಚೆ ದೊಳೆ ಕಾಡ್ಲ್ಯಾತ್ ಮ್ಹಣ್ ಕಳಾನಾ, ಹೆರಾಂನಿ ಸಾಂಗ್ಲ್ಯಾ ವೆಳಾರ್ ಮಾತ್ರ್ ಕಳ್ಳಾ ಹ್ಯಾ ಮೊವಾಳಾಯೆಚ್ಯಾ ವರ್ಣಾ ಏಕ್ ದಯಾಳಾಯೆಚಿ ಕರ್ನಿ ಕರ್ಯಾಂ. ದೊಳೆ ದಾನ್ ದಿಂವ್ಚಿ ಅರ್ಜಿ ಬರಯಾಂ. ಆಮ್ಚ್ಯಾ ಮೊರ್ನಾ ನಂತರಯೀ ಜಿಯೆಂವ್ಹಿತ್ ಆಮ್ಚೆ ದೊಳೆ.

- ಫ್ರಾನ್ಸಿಸ್ ಕ್ರಾಸ್ತಾ  
ಗುರ್ಕಾರ್,  
ಬಾಳೊಕ್ ಮರಿ ವಾಡೊ



### ಬೆಂಡಾಂಚೊ ಸ್ತೂ



ಜಾಯ್ ಪಡ್ಲ್ಯೊ ವಸ್ತು: 10 ಬೆಂಡಾಂ, 2 ಆಂಬಾಡೆ (ಧಾಡಾಯ್) 1 ವೊಳೆಂ - ನಾರ್ಲ್ (ವಾಟುನ್ ದಾಟ್ ಆನಿ ಪಾತಳ್ ರೋಸ್ ವಿಂಗಡ್ ದವರ್) 2 ಕುಲೆರಾಂ - ತೇಲ್, 1/2 ಚ್ಹಾಚೆಂ ಕುಲೆರ್ - ಸಾಕರ್, ಮೀಟ್ ರುಚಿಕ್ ತೆಕಿದ್.  
ಶಿಂದಾಪ್: 2-ಪಿಯಾವ್, 2-ಟೊಮೆಟೊ, 10-12-ಬೊಯೊ ಲೊಸುಣ್, 1 ಇಂಚಾಂ ತೆದೊ ಆಲ್ಯಾ ಕುಡ್ಲ್ಯೊ, 2 - ತರ್ರೊ ಮಿರ್ಣಾಂಗೊ  
ಪಿಟೊ ಕರುಂಕ್: 1/2 ಚ್ಹಾಚೆಂ ಕುಲೆರ್ - ಮಿರಿಂ, 2 ಚ್ಹಾಚೆಂ ಕುಲೆರ್- ಕನ್ನಿರ್, 1/4 ಚ್ಹಾಚೆಂ ಕುಲೆರ್ -



ಜಿರೆಂ, 1/2 ಚ್ಹಾಚೆಂ ಕುಲೆರ್ - ಕಸ್ತೂರಿ, 1/4 ಚ್ಹಾಚೆಂ ಕುಲೆರ್ - ಬಡಿಶೇಪ್, 1 ಕುಡ್ಲ್ಯೊ ತಿಕಿಸಾಲ್, ಸಕ್ಕಡ್ ತೊವ್ಯಾರ್ ಭಾಜುನ್, 1/4 ಕುಲೆರ್ - ಹಳ್ಳಿ ಪಿಟೊ ಫಾಲ್ಸ್ ಪಿಟೊ ಕರ್. ಕರ್ಚಿ ರೀತ್: ಬೆಂಡಾಂ ಧುವ್ನ್, ದೇಂಟ್ ಕಾಡ್ನ್, ಎಕೆಕಾ ಬೆಂಡಾಚೆ ದೋನ್-ದೋನ್ ಕುಡ್ಚೆ ಕರ್. ತೊಪ್ಪಾಂತ್ ತೇಲ್ ತಾಪವ್ನ್, ಶಿಂದಾಪ್ ಬರೆಂ ಭಾಜುನ್, ಬೆಂಡಾಂ ಆನಿ ಆಂಬಾಡೆ ಫಾಲ್ಸ್ ಪಾಂಚ್ ಮಿನುಟಾಂ ಭಾಜ್, ಉಪ್ರಾಂತ್ ಮೀಟ್, ಮಸಾಲಾ ಪಿಟೊ, ಪಾತಾಳ್ ರೋಸ್ ಫಾಲ್ಸ್ ಹಳ್ಳಿ ಉಕೊಡ್ನ್ ಮಾಗಿರ್ ದಾಟ್ ರೋಸ್ ಸಾಕರ್ ಫಾಲ್ಸ್ ಕಡಿ ಹಳ್ಳಿ ಕರ್.

- ಶ್ರೀಮತಿ ಕಾರ್ಮೆಲಿಟಾ ಡಿಸೋಜಾ, ನಿತ್ಯಾಧರ್ ವಾಡೊ



ಸಪ್ತೆಂಬರ್ ಮಹಿನೊ ಆಮ್ಕಾಂ ಮಂಗ್ಳುರ್ ಕಠೊಲಿಕಾಂಕ್ ಭೋವ್ ಮೊಗಾಚೊ. ಕುಟ್ಮಾಚೊ ಎಕ್ವಟಾಚೊ, ಮರೈ ಮಾಯೆಚ್ಯಾ ಬೆಸಾಂವಾನ್ ನೆಟಂವ್ಚೊ ಮಹಿನೊ. ಕುಟ್ಮಾಂತ್ ಪ್ರಮುಖ್ ಪಾತ್ರ್ ಘೆಂವ್ಚ್ಯಾ ಚಲಿಯಾಂಚೊ ಮಹತ್ವ್ ಸಮ್ಜೊಂಚೊ.

ಘರ್ ಆನಿ ಕುಟಮ್ ಸಾಂಬಾಳ್ಚ್ಯಾ, ತೆಂ ಪ್ರಗತಿಕ್ ಬದ್ಲೊಂಕ್ ಸಜಂವ್ಚ್ಯಾ, ಚೆಡ್ವಾ ಭುರ್ಗ್ಯಾಂಕ್ ಗಮನ್ ದೀಂವ್ಕ್ ಬಹುಷಾ ಮೊಂತಿ ಮಾಯೆಚೊ ಜಲ್ಮಾ ದೀಸ್ ಆಮ್ಚೆಂ ಗಮನ್ ವೊಡ್ತಾ.

ಏಕ್ ಚೆಡುಂ ಭುರ್ಗೆಂ ಕುಟ್ಮಾಂತ್, ಸಮಾಜೆಂತ್ ವಿವಿಧ್ ಜವಾಬ್ದಾರಿ ಪಾಳ್ತಾ. ಚಡಾವತ್ ಚೆಡ್ವಾಂ ಭುರ್ಗ್ಯಾಂಕ್ ತಾಂಚ್ಯಾ ಜವಾಬ್ದಾರಿ ತೆಕಿದ್ ಹಕ್ಕಾಂ ಆನಿ ಸಪ್ತತಾಯೊ ಮೆಳ್ಳೊ ಕಷ್ಟ್, ಚಡಾವತ್ ನಷ್ಟಾಕ್, ಸಂಕಷ್ಟಾಕ್ ಆನಿ ಉಣೆಪಣಾಂತ್ ಕಳ್ಳೆಂ ಸ್ತ್ರೀಯಾಂನಿ, ಚೆಡ್ವಾಂ ಭುರ್ಗ್ಯಾಂನಿ ಚಡ್ ಮಾಪಾನ್. ಕಿತ್ಯಾಕ್ ಚೆಡುಂ ಭುರ್ಗ್ಯಾನ್ ಘೆಂವ್ಚ್ಯಾ ಅವಯ್ಚ್ಯಾ, ಭಯ್ಣಿಚ್ಯಾ ಆನಿ ಪತೀಣೆಚ್ಯಾ ಜವಾಬ್ದಾರಿಂತ್ ಸೃರ್ಧಾತ್ಮಕ್ ಸವಾಲಾಂ ಚಡ್.



ಆಜ್ ಪರಿಸ್ಥಿತಿ ಸುಧಾರ್ಚ್ಯಾ ತರೀ ಚಲಿಯಾಂಕ್ ಆನಿ ಚೆಕ್ಯಾ ಭುರ್ಗ್ಯಾಂಕ್ ಆನಿಕ್ ತಫಾವತೆಚ್ಯಾ ವ್ಯವಹಾರಾಂತ್ಚೆ ತುಲನ್ ಆನಿಕ್ ಜಾತೇ ಆಸಾ. ಚೆಡ್ವಾ ಭುರ್ಗ್ಯಾಂಕ್ ಅಸಲೊ ಅಪಜಾರ್, ಚಡಾವತ್ ಸಮಾಜೆಂನಿ ಆಜೂನ್ಯೀ ಸುಟೊಂವ್ಕ್ ತಾಂಕಾನಾತ್ಲೆಲ್ಲೊ ನಿರ್ಬಂಧ್ ಜಾಲಾ.

‘ತೆಹಮಿನಾ ದುರಾನಿ’ ಏಕ್ ಪಾಕಿಸ್ತಾನಿ, ದಾದ್ಲ್ಯಾಚ್ಯಾ ಸಮಾಜೆಂತ್ ಸ್ತ್ರೀಯಾಂ ವಯ್ ಜಾಂವ್ಚ್ಯಾ ಹಲ್ಲ್ಯಾಕ್ ಸಾಕ್ ದಿತಾ. ತ್ಯಾ ಹಲ್ಲ್ಯಾಕ್ ಬಲಿ ಜಾವ್ನ್ಯೀ ಆಪ್ಲೆಂ ಜೀವನ್ ಧೈರಾನ್ ಸಾರ್ಚ್ಯಾ ಸ್ತ್ರೀಯಾಂಚ್ಯಾ ಧೈರಾಕ್ ವಿವರಣ್ ದಿತಾ. ಸ್ತ್ರೀ ಭ್ರೂಣ್ ಹತ್ಯಾ, ಸ್ತ್ರೀ, ಭುರ್ಗ್ಯಾ ಹತ್ಯಾ, ಹಿಂಸಾ, ಕರಂದಾಯ್, ಅನಾಚಾರ್, ಶಿಕ್ಷಾಂತ್ ತಫಾವತ್, ಭಲಾಯ್ಕಿ ಪೋಷಣಾಂತ್ ತಫಾವತ್ - ಹಾಚೆ ವಿಶ್ಯಾಂತ್ಲೆಂ ಸೂಚ್ಯಾಂಕ್, ಚಲಿಯಾಂಕ್ ಚಡಾವತ್ ಮೆಳ್ಚ್ಯಾ ಸಮಸ್ಯಾಂಕ್ ಆಮ್ಚೆಂ ಗಮನ್ ದೀಂವ್ಕ್ ಆನಿ ಪರಿಸ್ಥಿತಿ ಬದ್ಲೊಂಕ್ ಉಲೊ ದಿತಾ. ಚಲ್ಯಾ ಭುರ್ಗ್ಯಾಂಚೆಂ

ಶೋಷಣ್ ಆಮ್ಚ್ಯಾ ಸಮಾಜೆಂತ್ ಕಾಂಯ್ ಉಣೆಂ ನ್ಹಯ್ ತರೀ ಚಲಿಯಾಂಚ್ಯಾ ಶೋಷಣಾಂಚೆ ಹಂತ್ ಆನಿ ತೀಕ್ಷ್ಣತಾ ವಿಶೇಷ್ ಬೆಜಾರಾಯೆಚಿ ಪರಿಸ್ಥಿತಿ ಜಾವ್ನಾಸಾ.



ಸಾಮಾಜಿಕ್ ಕುಟುಂಬಿಕ್ ಪ್ರಗತಿಂತ್ ಚೆಡ್ವಾಂ ಭುರ್ಗ್ಯಾಂಚೊ ಪಾತ್ರ್, ಉಂಚ್ಯಾ ಪಾಂವ್ಡಾಚೊ ಜಾಂವ್ಚಾಯ್ ತರ್ ಶಿಕ್ಷಣ್ ಭೋವ್ ಗರ್ಜೆಚೆಂ. ಭಾರತ್ ತಸಲ್ಯಾ ಗಾಂವಾಂತ್ ಕೌಶಲ್ಯರಿಹಿತ ಕಾಮಾಂಕ್, ವ್ಹಣ್ಣೆ ಬೀಡಿ ಉದ್ಯಮ್, ಕೂಲಿ ಕಾರ್ಮಿಕ್, ಮಂಗ್ಳುರಾಂತ್ ಕ್ಯಾಶ್ಮೂನ್‌ಚ್ ಕಾರ್ಮಿಕ್ ಚಡಾವತ್ ಸ್ತ್ರೀಯೊ ವ ಚಲಿಯೊ. ಆಂಧ್ರಪ್ರದೇಶಾಂತ್ 9000 ಕುಟ್ಮಾಂಚೆ ಅಂಕಿ ಅಂತ್ ಸಂತೋಧನಾಂತ್ 73% ಬೀಡಿ ಕಾರ್ಮಿಕ್ ಸ್ತ್ರೀ ವ ಚಲಿ ಜಾವ್ನ್ಯಾತ್ಲೊ.


ಚಡ್ ಕರ್ನ್ ಚೆಡ್ವಾಂ ಭುರ್ಗ್ಯಾಂಚಿ, ಚಲ್ಯಾ ಸಮಾಜೆಚೆರ್ ಹೊಂದಾವ್ಣಿ ಚಡ್ ದೆಕುನ್ಯೀ ಚಲಿಯಾಂಚೆರ್ ಜಾಂವ್ಚೆ ಹಲ್ಲೆ ಉಜ್ವಾಡಾಕ್ ಯೆಂವ್ಚೆ ಉಣೆಂ.

ಹರೈಕಾ ವರ್ನ್ಯಾ ವಿಶ್ವ ಸಂಸ್ಥೊ ಅಕ್ಟೋಬರ್ 11 ತಾರೀಕ್ ಚಲಿಯಾಂಚೊ ದೀಸ್ ಮ್ಹಣ್ ಸಂಭ್ರಮ್ತಾ. ಚಲಿಯಾಂಕ್ ಶಿಕ್ಷಾಚಿ, ಸ್ವತಂತ್ರ್ ವಾತಾವರಣಾಚಿ ಗರ್ಜ್ ಸಮ್ಜಾಯ್ತಾ. ಭಾರತಾಂತ್ ಆಯ್ಲೆವಾರ್ ಉಗ್ಡಾವಣ್ ಕೆಲ್ಲೆಂ ‘ಭೇಟಿ ಬಜಾವೊ, ಭೇಟಿ ಪಡಾವೊ’ ಕಾರ್ಯಕ್ರಮ್ ಹ್ಯಾಚ್ ಧೈಯಾಂಕ್ ಸಮರ್ಪನ್ ದಿಲಾಂ. Because I am a girl (BIAAG) ಸಗ್ಳ್ಯಾ ಸಂಸಾರಾರ್ ಪ್ರಸಾರ್ಲೆಂ ವಿಶ್ವಸಂಸ್ಥಾಚೆಂ ಉಪಕ್ರಮ್ ಯೋಜನ್ ಚೆಡ್ವಾ ಭುರ್ಗ್ಯಾಂಕ್ ಸಬಲೀಕರಣ್ ದೀಂವ್ಕ್, ತಾಂಕಾಂ ಹರೈಕಾ ಕ್ಷೇತ್ರಾಂತ್ ಉತ್ತೇಜನ್ ದೀಂವ್ಕ್ ಉಲೊ ದಿತಾ. ಆಮ್ಚ್ಯಾ ಸರ್ಕಾರಾನ್ಯೀ, ಚಲಿಯಾಂ ಭುರ್ಗ್ಯಾಂಚ್ಯಾ ಸಬಲೀಕರಣಾಕ್ ವಿಶೇಸ್ ಯೋಜನಾಂ ಪಾಟಿಯ್ಲಾಂತ್. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಾನ್ ಆಪ್ಲ್ಯಾ ಹ್ಯಾ ವರ್ನ್ಯಾಚ್ಯಾ ಯೋಜನಾಂನಿ ಪ್ರತ್ಯೇಕ್ ಯೋಜನಾಂ, ಸ್ತ್ರೀಯಾಂಖಾತಿರ್ ಜಾರೈಕ್ ಹಾಡ್ಲಾಂತ್. ಮಹಿಳಾ ಕಲ್ಯಾಣ್ ಆನಿ ಅಭಿವೃದ್ಧಿ ಇಲಾಖೆಂತ್ ವಿವಿಧ್ ಕಾರ್ಯಕ್ರಮಾಂ ಚಾಲ್ತೆರ್ ಆಸಾತ್. ಕಿಶೋರಿಶಕ್ತಿ ಯೋಜನ್, ಭಾಗ್ಯಲಕ್ಷ್ಮಿ ಯೋಜನ್, ಸ್ತ್ರೀ ಶಕ್ತಿ ಯೋಜನ್, ಮಹಿಳಾ ಸಾಂತ್ವನ್ ಯೋಜನ್, ಸಮಗ್ರ ಶಿಶು ಅಭಿವೃದ್ಧಿ ಯೋಜನ್, ಸ್ವಾಧಾರ್ ಕೇಂದ್ರ್ ಆನಿ ಮಹಿಳಾ ಅಭಿವೃದ್ಧಿ ವಸತಿ ಗೃಹ ಯೋಜನ್, ಮಹಿಳಾ ವಿಶೇಸ್ ಚಿಕಿತ್ಸಾ ಘಟಕ್ ಇತ್ಯಾದಿ. ರಾಷ್ಟ್ರೀಯ್ ಮಹಿಳಾ ನಿಯೋಗ್ ಆನಿ ರಾಜ್ಯ್ ಮಹಿಳಾ ನಿಯೋಗ್, ಸ್ತ್ರೀಯಾಂಚ್ಯಾ ಆನಿ ಚೆಡುಂ ಭುರ್ಗ್ಯಾಂಚೆಂ ಹಕ್ಕಾಂ ರಾಕೊಂಕ್ ಕುಮಕ್ ಕರ್ಚೆ ನಿಯೋಗ್ ಹ್ಯಾ ದಿಶೆಂತ್ ವಿಶೇಸ್ ಪ್ರಯತ್ನ್ ಕರ್ತಾತ್.

ಚೆಡ್ವಾಂ ಭುರ್ಗ್ಯಾಂಕ್ ಕುಟ್ಮಾನ್ ಸುರಕ್ಷಿತಾಯೆಚೆಂ ವಾತಾವರಣ್ ಮೆಳ್ಚೆಂ ತರ್ ಸಮಾಜೆಂತ್ ಸುರಕ್ಷತಾ ಆಪಾಪಿಂಚ್ ಯೆತಾ. ಮಾತ್ರ್ ನ್ಹಯ್ ಅನ್ಯಾಯಾ ವಿರೋಧ್ ಝುಜೊಂಕ್ ಸಾಮಾಜಿಕ್ ಬದ್ಲಾವಣ್ ಹಾಡುಂಕ್ ಸಲೀಸ್ ಜಾತಾ.

— ರೋಜ್‌ವೀರಾ ಡಿ'ಸೋಜ

# ಜಲ್ಮಾ ದಿನಾಜೆ ರಾನ್ ರಾನ್ ಉಲ್ಲಾಸ್ ತುಮ್ಮಾಂ



## ಮಾ| ಬಾ| ವಿಆಯಂ ಬಾರಕೆಸ್

ದೀಸ್ ವ್ಹಡಾ ಸಂತೊಸಾಚೊ, ತುಮ್ಮಾಂ ಜಲ್ಮಾ ದಿನಾಚೊ  
ಧನ್ಯಾ ದೆವಾಕ್ ಅರ್ಗಾಂ ದಿಂವ್ಚೊ, ತುಮ್ಮಾಂ ಉಲ್ಲಾಸ್ ಪಾಟಂವ್ಚೊ  
ಮುಖಮಕಾರ್ ಆಸೊಂದಿ ಹಾಸೊ ಫುಲ್ಲ್ಯಾ ಗುಲೊಬಾಪರಿಂ  
ಜೀವನ್ ತುಮ್ಮೆಂ ಪರ್ಚುಂದಿ ಜಿಲ್ಲ್ಯಾ ದಿವ್ಯಾಪರಿಂ  
ಲಾಭಂವ್ ತುಮ್ಮಾಂ ಜಯ್ತ್ ಜಿಣ್ಯೆಚ್ಯಾ ಹರೈಕಾ ಪಾವ್ಲಾಂನಿ  
ಮಾಗ್ತಾಂವ್ ಆಮಿ ದೇವ್ ತುಮ್ಮಾಂ ಭರುಂ ಆಪ್ಲ್ಯಾ ದೆಣ್ಯಾಂನಿ

ಸಪ್ಟೆಂಬರ್ 7ವೆರ್ ಆಪ್ಲ್ಯಾ ಜಿವಿತಾಚಿಂ 77 ವರ್ಸಾಂ ಸಂಪವ್ನ್ 78ವ್ಯಾ ವರ್ಸಾಕ್  
ಪಾಯ್ ತೆಂಕ್ಚ್ಯಾ ಸಂದರ್ಬಾರ್ ತುಮ್ಮಾಂ ಸರ್ವ್ ಬರೆಂ ಮಾಗ್ತಾಂವ್

ಉಲ್ಲಾಸ್ ಪಾಟಯ್ತಾತ್:

ವಿಗಾರ್, ಸಹಾಯಕ್ ವಿಗಾರ್ ಆನಿ ವಾಲೆನ್ನಿಯಾಚಿ ದೇವ್ ಪರ್ಜಾ



# ಭುರಗ್ಯ ರಣಿ ವಿಷ್ಣು



**Leora D'Souza**  
Fatima Ward



**Larren**



**Viola D'Souza**  
Fatima Ward

## LAUGH, IF YOU CAN

Little girl : Mother may I have some money for the old man who is outside crying?

Mother : Yes dear! But what is the old man crying about?

Little girl : Ice-Cream cones, fifty paise!  
\* \* \*

Auntie : So you in the secondary school now and in the hockey team, and how are you getting on?

Dorothea : I'm not sure auntie! The teachers say I'm a little forward but the hockey captain says I'm the draw back of the team!  
\* \* \*

Pandu : Yesterday my hen laid down eggs.

Bandu : That's nothing! Three days ago my father laid a foundation stone!!

**- Larrel Andrea Rodrigues**  
Holy Family Ward



## BE A NEW PERSON

Think a new thought  
Deam a new dream  
Be a new person!



Write a new plan  
Build a new life  
Be a new person!

Turn a new page  
Start a new book  
Be a new person!



Make a new friend  
Fill a new need  
Be a new person

Light a new lamp  
Open a new door  
Be a new person




Sing a new song  
Dance a new step  
Be a new person




**- Larrel A.R., Holy Family Ward**




**Jaswin Fernandes**  
Holy Cross Ward



**Lionel Monteiro**  
St Antony Ward



**Jackson D'Sa**  
Holy Cross Ward



**Neeraj Fernandes**



**Larren D'Souza**  
Fatima Ward



**Hrishitha D'Souza**  
Sacred Heart Ward



**Leon Monteiro**  
St. Antony Ward




**Amulya**  
St. Antony Ward

## LEFT AND RIGHT

Left and right every going to fight  
They crosses their swords in the middle of the night  
Left and right were equally strong  
Left and right were equally wrong  
Left and right grew tired the fight  
So, they all shook hands and said Good-Night

- Snehal Castelino  
VI A, St. Anna Ward



**Wayne Lobo**  
Ferrer Ward

## ಮಿಂಗಲ್ ರಾಕಾಣಿ



ತೀಕ್ಷ್ಣ ಧಾರಿಚಿ ತಲ್ಲಾರ್ ತಾಚ್ಯಾ ಹಾತಾಂತ್ ಸಂಹಾರ್ ಕರುಂಕ್ ದುಷ್ಟ್ ಸಕ್ತಿಂಚಿ ಮಸ್ಕುಂಕ್ ಸೈತಾನಾಕ್ ಆಪ್ಲ್ಯಾ ಪಾಯಾ ಧಳಿಂ

ರಾಕೊಂಕ್ ಜನಾಂಗಾಕ್ ಸರ್ವಯ್ ಕಾಳಿಂ

ಮನ್ಯಾಂಚ್ಯಾ ಅತ್ಯಾಂಚಿ ಜವಾಬ್ದಾರ್ ತಾಚಿಂ ದೆವಾನ್ ತಾಕಾ ದಿಲ್ಲಿಂ

ವಿಶ್ವಾಸಿ ಆನಿ ಸತೆವಂತ್ ತಾಚೆಂ ನಾಂವ್

ನಿತಿನ್ ನ್ಯಾಯ್ ತೀರ್ಮಾನ್ ಕರ್ತಾಲೊ ಏಕ್ ಝುಜಾರಿ

ಹಂಕಾರಿ ಲುಸಿಫೆರಾ ವಿರೋಧ್ ಝುಜ್ಲೊ

ಅಜೇಯ್ ಕುಂವರ್ ತೊ

ತಾಚ್ಯಾ ನಾಂವಾಕ್ ಉಲೊ ಮಾರ್ಲ್ಯಾರ್

ಆಮ್ಚೆಂ ರಕ್ಷಣಾಕ್ ಯೆಂವ್ಚೊ, ಬಳಾಧಿಕ್ ದೇವ್‌ದೂತ್

ದೆವಾಚಿ ಖುಶಿ ಕರುಂಕ್ ಆಮ್ಕಾಂ ಶಿಕೊಂವ್ಚೊ

ಸರ್ಗಿಂಚ್ಯಾ ಫವ್ಲಿಂಚೊ ಶ್ರೇಷ್ಠ್ ಮುಖೆಲಿ

ವಿಶ್ವಾಸಿ ಸಾಂ. ಮಿಂಗಲಿ

ರಾಕ್ ಆಮ್ಕಾಂ ಆಮ್ಚ್ಯಾ ಆತ್ಮಿಕ್ ಝುಜಾಂತ್ಲಿ

ಸಾಂ. ಮಿಂಗಲಿಕ್ ಅರ್ಗಾಂ

- ರೋಶಿಕಾ ಡೆ'ಸೋಜ, ಘಾತಿಮಾ ವಾಡೊ

ತುಮ್ಚೆಕಡೆ ಡ್ರೈವಿಂಗ್ ಲೈಸೆನ್ಸ್ ಆಸಾ?

ಸ್ಟಂತ್ ವಾಹನ್ ಆಸೊನ್

ಡ್ರೈವ್ ಕರುಂಕ್ ಧೈರ್ಯ್

ಪಾವನಾ?

ತುಮ್ಚ್ಯಾಚ್ ವೆಳಾ

ಪರ್ಮಾಣೆ ತುಮ್ಚ್ಯಾಚ್ ವಾಹನಾಚಿರ್ ಚಡ್ಡಿಕ್ ಕ್ಲಾಸ್

ಘೆಂವ್ಕ್ ಜಾಯ್? ಸಂಪರ್ಕ್ ಕರಾ:



**ಕೆವಿನ್: 9972315375**

Having a Driving License?

Owning a Car and yet no confident?

**Build your confidence and drive confidently!!!**

Driving class at your convenient timings on your own vehicle (any type of car) contact:

**KEVIN - 9972315375**



## TOURS & TRAVELS

LUXURY CARS & TOURIST TAXI OPERATORS



**Shalini Saldanha**

*Proprietor*

66, Kankanady Market Bldg., Mangalore - 575002.

Mob.: 98440 91255, 9844899147, 9741476084

Ph.: 2433255, 2433355 (0), 2434901 (R)

Email: [oswintours@rediffmail.com](mailto:oswintours@rediffmail.com)



WISHING YOU  
*A Very  
Happy Birthday*



*Caroline Castelino*

*Birth Date: 04/09/2003*

*Today we find ourselves really happy  
to see you grown up so beautifully.  
We wish that God blesses you abundantly  
and fills your heart with love.  
Happy Birthday to our little princess.*

*From: Dad/ Mom/ Brother  
Grandmom & Aunt*

WITH BEST COMPLIMENTS FROM

**KANKANADY (Unisex)**

1st Floor, Aryapady Complex,  
Opp. Mahendra Showroom  
Kankanady Bypass Road,  
Kankanady, Mangalore - 02  
Ph.: 0824-2434321  
Mob: +91 9482447063



**BALMATTÀ (Ladies)**

2nd Floor, City Centre  
Opp. Hotel Roopa, Balmatta Road  
Balmatta, Mangalore - 01  
Ph.: 0824-4252063  
Mob: +91 9845077063

R	S	W	R
C	O	S	O
<b>Crossword Group</b> <i>Innovations in Tourism</i>			

**TOURS & TRAVELS**


313, Mangalore Gate, Kankanady By Pass Road  
Kankanady, Mangalore - 575 002  
Tel.: 0824-4277063 / 2437063  
Mob.: 8762125033  
Email: info@crosswordgroup.in

# ಸಾಂ. ವಿಶೆಂತ್ ಫೆರೆರ್ ಕಿಂಡರ್ ಗಾರ್ಟನ್ ಇಸ್ಕೂಲಾಂತ್ ರಕ್ವಾಬಂಧನ್ ಸಂಭ್ರಮ್

ಸಾಂ. ವಿಶೆಂತ್ ಫೆರೆರ್ ಕಿಂಡರ್ ಗಾರ್ಟನ್ ಇಸ್ಕೂಲಾಚ್ಯಾ ಭುರ್ಗ್ಯಾಂನಿ ಆಗೊಸ್ತ್ 28 ತಾರಿಕೆರ್ 'ರಕ್ವಾ ಬಂದನ್' ಆಚರಣ್ ಕೆಲೆಂ.

ಇಸ್ಕೂಲಾಂತ್ ಆಸ್ಲ್ಲ್ಯಾ ಸರ್ವ್ ಚೆಡ್ವಾಂ ಭುರ್ಗ್ಯಾಂನಿ ಇಸ್ಕೂಲಾಚ್ಯಾ ಸರ್ವ್ ಚೆರ್ಕ್ಯಾ ಭುರ್ಗ್ಯಾಂಚ್ಯಾ ಹಾತಾಕ್ ರಾಕಿ ಬಾಂದುನ್ 'ಭಾವ್-ಬಾಂದವ್ಪಣಾಚೊ' ಸಂಕೇತ್ ದಾಕೊವ್ನ್ ತಾಂಚೊ ಮೋಗ್ ವಾಂಟುನ್ ಘೆತ್ಲೊ.

'ರಕ್ವಾ ಬಂದನ್' ಆನಿ ರಾಕಿ ಹಾತಾಕ್ ಬಾಂದ್ಲೆಂ ವಿಶಿಂ ಶ್ರೀಮತಿ ಪೆಟ್ರಿಸಿಯಾ ಪಿಂಟೊನ್ ಭುರ್ಗ್ಯಾಂಕ್ ಸಮ್ಜಣಿ ದಿಲಿ. ತಶೆಂಚ್ ಚೆರ್ಕ್ಯಾಂನಿ ಚೆಡ್ವಾಂಕ್ ಗೊಡ್ಯೆಂ ದೀವ್ನ್ ಆಚರಣಾಚಿ ಸೊಭಾಯ್ ಚಡಯ್ಲಿ.



## VIVEK STUDIO

Award winning photographers

Specialist in Wedding photography

- 📷 Photography and Videography
- 📷 Photo Frames and Lamination
- 📷 Indoor and outdoor Photography

**Our Wedding  
Photo and  
Videography  
packages starts from  
₹ 35,000/- only**

**Our Photo and  
Videography for  
Roce, Birthday, Holy  
Communion and  
other Social Function  
packages starts from  
₹ 15,000 /- only**

VIVEK SEQUEIRA  
International fame wedding photographer.  
Best wedding photographer of the  
year: 2010 / 11 / 12 / 13 (National Level)  
Cell: +91 9980018718



VINAY SEQUEIRA  
Award Winning Photographer  
Cell: +91 9448133218

Golden Nugget, Opp. MESCOM Sub-station, Alvares Road, Kadri, Mangalore 575 002

Email: vivekstudio.mlore@gmail.com

Ph: +91 824 2216217

Web: www.vivekstudio.com





Contact Lenses  
To enhance yours Looks

# VISION OPTICS

EYE & CONTACT LENS CLINIC

Shalimar Complex, Near Ganesh Medicals  
Kankanady, Mangalore 575 002  
Ph: 0824-2433431

**Dr. Nelly Nazareth**

M.B.B.S., D.O.M.S., D.N.B.(OPHTHAL)

Eye Surgeon

Eye Test Timings: 1:30 to 2:30pm 5:30 to 7:30pm  
by appointment only

Bausch & Lomb

CARRERA  
SUNGLASSES

fastrack  
eye gear

NIKE

POLICE

Ray-Ban

Sàfilo  
MADE IN ITALY

VOGUE  
SUNWEAR

JOCKEY  
clothing mankind since 1876

JOCKEY  
clothing mankind since 1876

ಜಾರಿ

**Way 2 Wear**, Mangalore Gate, Bendorewell, Ph: 4255747





# Attestation Services

**Degree/ Diploma/I.T.I/ Nursing/ Pharmacy  
Any Degree Professionals MBBS, MD.**

## Why Attestations Required :

To get Job Visa's from Abroad & GCC countries, from the reputed companies and for higher studies.

## Documents Safety :

We C.P. Travels Established over 25 years, experienced in this field, follows certain series of steps during attestation process.

## Other Services

- ▶ Visit Visas/ Short term & Long term-U.A.E & Other Gulf countries.
- ▶ Visa Stamping / Emigration Clearance Passport Services.
- ▶ Airticket (International & Domestic).
- ▶ Bus, Train Tickets.
- ▶ Car Rental.



## Attestation & Legalization

- ▶ HRD Attestations.
- ▶ Delhi Embassy & MEA (Ministry of External Affairs) Notary/Mumbai Mantralaya / MOFA (Ministry of Foreign Affairs). Cultural / SDM / Home Dept. / DOH / MOH.

## Educational Documents

- ▶ Degree Convocation/ Diploma/ P.G. Degree / Nursing B.E.D. / MS / BTech / CA / S.S.L.C. / PUC.

## Personal Documents

- ▶ Birth/ Marriage / PCC/ Affidavit / Power of Attorney Medical Certificate / Court Decree / Transalation.



## C.P. Travels

Urania Building (Opp: Jimmy's Super Market)  
Kadri, Mangaluru - 575 002.

E-mail: [cptravelsmangalore@gmail.com](mailto:cptravelsmangalore@gmail.com)

Phone: 0824-2212322 / 2216322

Mob : 9449991062 (WhatsApp No.) / 7259751062 / 9632938080

**JOCKEY**  
clothing mankind since 1876

**JOCKEY**  
clothing mankind since 1876

ಜಾರಿ

**Planet 9** Opp. City Centre, K.S. Rao Road, Ph: 2443564



# ಅಭಿನಂದನೆ



ಲೀಶಾ ಪಿರೇರಾ



ಡೆಲಿಶಾ ರೊಡ್ಡಿಗಸ್

2015, ಜುಲಾಯ್ 27 ವೆರ್ ಕೊಂಕ್ಲಿ ನಾಟಕ್ ಸಭೆನ್ ಮಾಂಡುನ್ ಹಾಡ್‌ಲ್ಲ್ಯಾ ದೊಡ್ಡಾ ಗಾಯನ್ ಸ್ವರ್ವಾಂತ್ ಲೀಶಾ ಪಿರೇರಾ ಆನಿ ಡೆಲಿಶಾ ರೊಡ್ಡಿಗಾನ್ ದುಸ್ರೆಂ ಸ್ಥಾನ್ ಆಪ್ಣಾಯ್ಲಾಂ. ತಶೆಂಚ್ 2015, ಆಗಸ್ಟ್ 3ವೆರ್ ಚಲ್‌ಲ್ಲ್ಯಾ ಭಾಶಣ್ ಸ್ವರ್ವಾಂತ್ ಲೀಶಾ ಪಿರೇರಾನ್ ಪಯ್ಲೆಂ ಸ್ಥಾನ್ ಆಪ್ಣಾಯ್ಲಾಂ. ಹಾಂಕಾಂ ಆಮಿ ರಾಸ್ ರಾಸ್ ಉಲ್ಲಾಸ್ ಪಾಟಯ್ತಾಂವ್.

ಉಲ್ಲಾಸ್ ಪಾಟಯ್ತಾತ್:

ವಿಗಾರ್, ಸಹಾಯಕ್ ವಿಗಾರ್ ಆನಿ ವಾಲೆನ್ನಿಯಾಚಿ ದೇವ್ ಪರ್ಜಾ



ಅಗೋಸ್ಟ್ 23ವೆರ್ ಆಮ್ಚ್ಯಾ ಕಥೊಲಿಕ್ ಸಭಾ ಸಂಘಟನಾನ್ ಧಾವೆಂತ್ ಆನಿ ಪಿಯುಸಿಂತ್ ಡಿಪ್ಲಿಂಕ್ಷನ್ ಆಪ್ಣಾಯಿಲ್ಲಾ ಭುರ್ಗಾಂಕ್ ಸ್ಕೂಲರ್ ಶಿಪ್ ದೀವ್ನ್, ತಾಂಕಾಂ ಮಾನ್ ಪಾಟವ್ನ್ ಉಲ್ಲಾಸಿಲೆಂ.

## ತುಮ್ಚಿ ಗಮನಾಕ್

'ಎಕ್ವಿಟ್' ಪತ್ರಾಕ್ ಲೇಕನಾಂ, ಕವಿತಾ, ಜಾಯ್ರತಾಂ ಹರೈಕಾ ಮಯ್ಪಾಚ್ಯಾ 20 ತಾರಿಕೆ ಭಿತರ್ ಇಗರ್ಚೆ ದಪ್ಪರಾಕ್ ಪಾವೊಂಕ್ ವಿನತಿ.  
- ಸಂಪಾದಕೀಯ್ ಮಂಡಳಿ



**Nikhil**  
Digital Studio & Video  
Milagres Center Bldg  
Mlore -1  
9845203348, 9902210743

## PEARLS OF WISDOM

- ❖ Love cannot be measured, bought or sold. For it to be valued at all, it must be given freely.
- ❖ Prayer need not long to be heard. It just needs to be from the heart.
- ❖ He is wise who always strives to find a right balance in everything; the right degree, how far, how much, how little, where on the scale the right answer lies.
- ❖ Every person is important. It doesn't matter whether you play the violin, the flute, the cello or the drums, you're still part of orchestra.
- ❖ Oil the machine of your life with prayer and it's bound to run smoother.
- ❖ When things go wrong, do you get better or bitter?
- ❖ If your batteries are going flat, take time to recharge by hooking your jumper cables to God through prayer.
- ❖ Ambition is either a servant or a master. The trick is to know which is it in your life.

- Mrs. Carmelita D'Souza  
Nityadhar Ward

ಕಿವಿಂ ಗಜಾಲ್ ಹಿ!

## ಶಿಕ್ಷಾ ಚುಕೊಂವ್ಕ್ 13 ಪಾವ್ತಿಂ ಗುರ್ವಾರ್...!!!

ಚೀನಾ ಗಾಂವಾಂತ್ಲ್ಯಾ ರುಂಂಗ್ ಮ್ಹಳ್ಳ್ಯಾ ಎಕಾ ಸ್ಪೀಯೆಕ್ ಜೀವಾವಧಿ ಶಿಕ್ಷಾ ಜ್ಯಾರಿ ಕೆಲ್ಲಿ ಕೋರ್ಡಾನ್. ಪೂಣ್ ತಿಕಾ ಜೈಲಾಕ್ ವರ್ತಾನಾ ತಿ ಗುರ್ವಾರ್ ಆಸ್‌ಲ್ಲಿ. ಜಡ್ಡಾನ್ ತಿಚಿ ಭಿವೊತ್ ಚಿಂತುನ್ ಬಾಳಾಂತ್ ಜಾಲ್ಯಾ ಉಪ್ರಾಂತ್ ತಿಕಾ ಜೈಲಾಕ್ ಹಾಡುಂಕ್ ಫರ್ಮಾಣ್ ವಾಚ್ಲೆಂ.



ಆನಿ ತಿಣೆಂ 10 ವರ್ಸಾಂಕ್ 13 ಪಾವ್ತಿಂ ಗುರ್ವಾರ್ ಚಾವ್ನ್ ಜೈಲಾಂತ್ ಭೊಗ್ಲಿ ಶಿಕ್ಷಾ ಚುಕಯ್ಲಿ!! 14ವೆ ಪಾವ್ತಿಂ ಆಪುಣ್ ಗುರ್ವಾರ್ ಆಸಾಂ ಮ್ಹಣ್ ಸಾಂಗೊನ್ ಪರ್ತುನ್ ಶಿಕ್ಷಾ ಚುಕೊಂವ್ಕ್ ಪಳೆಲೆಂ ತಿಣೆಂ. ಪೂಣ್ ತಿಚೊ ತೊ ನಾಟಕ್ ಮ್ಹಣ್ ಕಳ್ತಚ್ ತಿಚಿ ಥಂಯ್ ದಯಾ ದಾಕಯ್ನಾಂ ತಿಕಾ ಜೈಲಾಕ್ ದಾಖಲ್ ಕೆಲೆಂ.

2006 ಇಸ್ವೆ ಥಾವ್ನ್ 39 ವರ್ಸಾಂಚಿ ತಿ ಆನಿಕೇ ಜೈಲಾಂತ್‌ಚ್ ಆಸಾ!!

- ಡಿ.ಎಸ್.

ಅಗೋಸ್ಟ್ 23ವೆರ್ ಬಚ್ಚಿ ಫಿರ್ಗಜಿಂತ್ ಮಂಗ್ಳುರ್ ದಿಯೆಸೆಚ್ ಮಟ್ವಾರ್ ಚಲ್‌ಲ್ಲ್ಯಾ ಫುಟ್ಬಾಲ್ ಸ್ಪರ್ಧ್ಯಾಂತ್ ಆಮ್ಚ್ಯಾ ಯುವಜನಾಂನಿ ಪಯ್ಲೆಂ ಸ್ಥಾನ್ ಆಪ್ಣಾಯ್ಲಾಂ. ತಾಂಕಾಂ ಆಮಿ ಅಭಿನಂದನ್ ಪಾಟಯ್ತಾಂವ್.



# ನೂವ್ಯಾ ವರ್ಸಾಚೊ ಉಡಾನ್



## ಲಿಯೊ ಹೆನ್ನಿ ಲೋಬೊ

ನೋವ್ ವರ್ಸಾಂ ಪಾಶಾರ್ ಜಾಲಿಂ  
ಆಯ್ಕಾನಾಸ್ತಾಂ ತುಚೊ ಮೊಗಾಚೊ ತಾಳೊ  
ಚಿಂತುಂಕ್ ಸಕಾನಾಂವ್ ಸಂಪ್ಲೆಂ ಜಿಣೆಂ  
ಖುಶೆನ್ ಮಾನ್ತಾಂವ್ ದೆವಾಚೆಂ ನಿರ್ಮೋಣೆಂ  
ತುಜ್ಯಾ ಮೊಗಾ ಸೆವೆಂತ್ ಭೊಗ್ಲೆಂ ನಾ ಉಣೆಂ  
ಆವ್ಚಿತ್ ಸಂಪಯ್ಲಿಯಾ, ಚೊಡ್ವಾಕ್ ಸರ್ಗಿಂ ದೆಣೆಂ

## ಕಿರಣ್ ಪ್ರಿಂಟರ್ಸ್

ಆಫ್‌ಸೆಟ್ | ಡಿಜಿಟಲ್ | ಡಿಜೈನಿಂಗ್  
ಸ್ಕ್ರಿನ್ ಪ್ರಿಂಟಿಂಗ್ | ಬೈಂಡಿಂಗ್

ಕಿರಣ್ ವ್ಯೂ, ಫೆರೆರ್ ಕಾಲನಿ,  
ವಾಲೆನ್ನಿಯಾ, ಮಂಗ್ಳೂರ್ - 2  
ಫೋನ್: 2436660, 4279340  
Cell: 98459 70006

Email: kiranprinters13@gmail.com